



LOANFRONT.



CIN: U51909WB2009PTC133054

ಸಾಲದ ಒಪ್ಪಂದ

ವಿಶೇಷಣಗಳು	ವಿವರಗಳು
ಹೆಸರು	
ಪೋಷಕರು ಅಥವಾ ಸಂಗಾತಿಯ ಹೆಸರು	
ಹುಟ್ಟಿದ ದಿನಾಂಕ	
ಲಿಂಗ	
ವೈವಾಹಿಕ ಸ್ಥಿತಿ	
ಉದ್ಯೋಗ	
ರಾಷ್ಟ್ರೀಯತೆ	
ವಸತಿ ಸ್ಥಿತಿ	
ಗುರುತಿನ ಆಧಾರ	
ಪ್ಯಾನ್	
ಶಾಶ್ವತ ವಿಳಾಸ	
ಶಾಶ್ವತ ವಿಳಾಸದ ಪುರಾವೆ:	
ಪ್ರಸ್ತುತ ವಿಳಾಸ	
ಸಿ ಕೆ ವೈ ಸಿ ಸಂಖ್ಯೆ:	
ದೂರವಾಣಿ ಸಂಖ್ಯೆ	
ಇಮೇಲ್ ಐಡಿ	
ಬ್ಯಾಂಕಿನ ಹೆಸರು	

ಬ್ಯಾಂಕ್ ಖಾತೆ ಸಂಖ್ಯೆ.	
ಐ ಎಫ್ ಎಸ್ ಸಿ	
ಸಾಲಗಾರನನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಸಂಪರ್ಕಿಸಬೇಕಾದ ಸಂಬಂಧಿತ ವ್ಯಕ್ತಿ	
ಸಂಬಂಧಿತ ವ್ಯಕ್ತಿಯ ಹೆಸರು	
ಸಂಬಂಧದ ಪ್ರಕಾರ	
ಸಂಬಂಧಿತ ವ್ಯಕ್ತಿಯ ಫೋನ್ ಸಂಖ್ಯೆ (ಈ ಸಂಖ್ಯೆಯನ್ನು OTP ಬಳಸಿ ಮೌಲ್ಯೀಕರಿಸಲಾಗುವುದು)	

ಸಾಲದ ನಿಯಮಗಳ ಸಾರಾಂಶ

ಸಾಲದ ಐಡಿ / ಸೀರಿಯಲ್ ನಂ.	
ನಗರ	

ನಾನು, ಈ ಮೂಲಕ ನಿಯಮಗಳು ಮತ್ತು ಷರತ್ತುಗಳು ಹಾಗೂ ಸಾರಾಂಶ ಸೇರಿದಂತೆ ಎಲ್ಲಾ ಸಂಗತಿಗಳನ್ನು ಮತ್ತು ಲೋನ್ ಐಡಿ _____ ("ಸಾಲ") ಯ ಪ್ರಮುಖ ಅಂಶದ ಹೇಳಿಕೆಯು , ಅದರ ಆಂತರಿಕ ನೀತಿಗಳು ಮತ್ತು ಕಾನೂನಿನ ಪ್ರಕಾರ ಕೆಳಗಿನ ಸಾಲದಾತರಿಂದ ಅನುಮೋದಿಸಬಹುದಾದಂತೆ ಒದಗಿಸಲಾಗುವುದು ಎಂದು ಅರ್ಥಮಾಡಿಕೊಂಡಿದ್ದೇನೆ:

ನಾನು **M/s. ವೈಭವ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್**, ಕಂಪನಿ ಕಾಯಿದೆ, 2013 ರ ಅಡಿಯಲ್ಲಿ ಸಂಯೋಜಿತವಾದ ಕಂಪನಿಯು ನೋಂದಾಯಿತ ಕಚೇರಿಯನ್ನು **18, ರಬಿನ್‌ದ್ರ ಸರಣಿ, ಪೊದ್ದಾರ್ ಕೋರ್ಟ್, 3 ನೇ ಮಹಡಿ, ಗೇಟ್ ನಂ.2, ಕಚೇರಿ ಕೊಠಡಿ ಸಂಖ್ಯೆ. 325, ಕೋಲ್ಕತ್ತಾ - 700001**, ಪಶ್ಚಿಮ ಬಂಗಾಳ, ಭಾರತ ಮತ್ತು ಕಾರ್ಪೊರೇಟ್ ಕಚೇರಿಯನ್ನು #ನಂ.1, ಹಳೆಯ ವಿಮಾನ ನಿಲ್ದಾಣ ರಸ್ತೆ, ದೊಮ್ಮಲೂರ್ ಲೇಔಟ್, ದೊಮ್ಮಲೂರು ಅಂಚೆ ಕಚೇರಿ ಹತ್ತಿರ, ಬೆಂಗಳೂರು - **560071**, ಕರ್ನಾಟಕ, ಭಾರತ, ರಲ್ಲಿ ಹೊಂದಿದ್ದು, R B I ನೋಂದಣಿ ಸಂಖ್ಯೆ: N-05.06869 ದಿನಾಂಕ 18-08-2010 ಮತ್ತು CIN ಸಂಖ್ಯೆ: U51909WB2009PTC133054 ಅನ್ನು ಹೊಂದಿರುವ ಅಧಿಕೃತ ವೆಬ್‌ಸೈಟ್:- <https://vaibhav-vyapaar.com> ("ಸಾಲದಾತ") ಅನ್ನು ಹೊಂದಿರುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ (NBFC) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಂದಾಯಿಸಲಾಗಿದೆ.

ಪ್ರಮುಖ ಪ್ರಸ್ತುತ ಹೇಳಿಕೆ (ಸಾಲ ಸಾರಾಂಶ)

ಕ್ರಮ ಸಂಖ್ಯೆ	ವಿಶೇಷಣಗಳು	ವಿವರಗಳು
1.	ದಿನಾಂಕ	
2.	ಪ್ಲಾಟ್‌ಫಾರ್ಮ್ (ಡಿ ಎಲ್ ಎ)	www.loanfront.in
3.	ಅರ್ಜಿದಾರರ ಹೆಸರು	
4.	ಸಾಲದಾತರ ಹೆಸರು (ಆರ್ ಇ)	ವೈಭವ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್
5.	ಸಾಲದ ಮೊತ್ತ	ರೂ.
6.	ಸಾಲದ ಸಂಪೂರ್ಣ ಅವಧಿಯಲ್ಲಿ ಒಟ್ಟು ಬಡ್ಡಿ ಶುಲ್ಕ	ರೂ.

7.	GST ಇಲ್ಲದ ಇತರ ಮೇಲ್ಕುಶು ಶುಲ್ಕಗಳು(a+b+c+d+e+f)	ರೂ.
a.	ಸಂಸ್ಕರಣಾ ಶುಲ್ಕಗಳು + ತಂತ್ರಜ್ಞಾನ ಶುಲ್ಕಗಳು	ರೂ.
b.	ಸಾಲ ಒಪ್ಪಂದದ ಶುಲ್ಕಗಳು	ರೂ.
c.	ಕ್ರೆಡಿಟ್ ಮರುಮೌಲ್ಯಮಾಪನ ಶುಲ್ಕಗಳು	
d.	ವಿಮಾ ಶುಲ್ಕಗಳು	ರೂ.
e.	ಸೇವೆಯ ಶುಲ್ಕ	
f.	ಜೀವಿತಾವಧಿ ನೋಂದಣಿ ಶುಲ್ಕ	ರೂ.
g.	ಮೇಲಿನ ಶುಲ್ಕಕ್ಕೆ ಜಿ. ಎಸ್.ಟಿ	ರೂ. (ಸಂಗ್ರಹಿಸಿದ ಶುಲ್ಕದ 18%)
8.	ನಿವ್ವಳ ವಿತರಿಸಿದ ಮೊತ್ತ	ರೂ.

9.	ಸಾಲಗಾರನು ಪಾವತಿಸಬೇಕಾದ ಒಟ್ಟು ಮೊತ್ತ	ರೂ.
10.	ವಾರ್ಷಿಕ ಸ್ಥಿರ ಬಡ್ಡಿ ದರ	_____ % ವರ್ಷಕ್ಕೆ
11.	ವಾರ್ಷಿಕ ಶೇಕಡಾವಾರು ದರ (APR) - ಪರಿಣಾಮಕಾರಿ ವಾರ್ಷಿಕ ಬಡ್ಡಿ ದರ (IRR ವಿಧಾನ ಮತ್ತು ಕಡಿಮೆ ಸಮತೋಲನ ವಿಧಾನವನ್ನು ಬಳಸಿಕೊಂಡು ನಿವ್ವಳ ವಿತರಿಸಿದ ಮೊತ್ತದ ಮೇಲೆ ಲೆಕ್ಕಹಾಕಲಾಗಿದೆ)	%
12.	ಸಾಲದ ನಿಯಮಗಳು (ತಿಂಗಳಲ್ಲಿ)	
13.	ಸಾಲಗಾರರಿಂದ ಮರುಪಾವತಿ ಆವರ್ತನ	ಮಾಸಿಕ
14.	ಮರುಪಾವತಿಯ ಕಂತುಗಳ ಸಂಖ್ಯೆ	
15.	ಮರುಪಾವತಿಯ ಪ್ರತಿ ಕಂತಿನ ಮೊತ್ತ	

16.	ಕೂಲಿಂಗ್-ಆಫ್ ಅವಧಿ*	
17.	ಸಾಲದ ಉದ್ದೇಶ	
ಅನಿಶ್ಚಿತತೆಯ ಬಗ್ಗೆ ವಿವರಗಳು		
18.	ಡಾಕ್ಯುಮೆಂಟ್ ಮರುಪಡೆಯುವಿಕೆ	
19.	ಚೆಕ್ ಬೌನ್ಸ್	
20.	ಚೆಕ್ ಸ್ವಾಪ್	
21.	ವಿಳಂಬ ಪಾವತಿಯ ಸಂದರ್ಭದಲ್ಲಿ ತಡವಾಗಿ ಪಾವತಿ ಶುಲ್ಕಗಳು (ಪ್ರತಿ EMI ಗಾಗಿ ಒಂದು-ಬಾರಿ ಮಿತಮೀರಿದ ಶುಲ್ಕ)	
22.	ವಿಳಂಬ ಪಾವತಿಗಳ ಸಂದರ್ಭದಲ್ಲಿ ವಾರ್ಷಿಕ ದಂಡ ಶುಲ್ಕಗಳ ದರ (ಸಾಮಾನ್ಯ ಬಡ್ಡಿದರದ ಜೊತೆಗೆ)	
23.	e-NACH / UPI ಕಡ್ಡಾಯ ನೋಂದಣಿ ಶುಲ್ಕಗಳು	ನಿಮ್ಮ ಸಂಬಂಧಿತ ಬ್ಯಾಂಕ್ ಪ್ರಕಾರ
24.	e-NACH / UPI ಕಡ್ಡಾಯ ಪಾವತಿ ಬೌನ್ಸ್ ಶುಲ್ಕಗಳು** ಪ್ರತಿ ಪ್ರಯತ್ನಕ್ಕೆ ರೂ.100+GST	
25.	ಮರುಪಾವತಿಗೆ ಅನುಕೂಲಕರ ಶುಲ್ಕ	
26.	ಪೂರ್ಣ ಮತ್ತು ಭಾಗಶಃ ಪೂರ್ವಪಾವತಿ ಶುಲ್ಕಗಳು	ಅನ್ವಯವಾಗುವುದಿಲ್ಲ
27.	ಪೂರ್ವಪಾವತಿ ಶುಲ್ಕಗಳು	ಅನ್ವಯವಾಗುವುದಿಲ್ಲ

	(i) ಯಾವುದೇ ಕಂತಿನ ಪೂರ್ವಪಾವತಿ/ ಭಾಗ ಪೂರ್ವಪಾವತಿ (ii) ಪೂರ್ಣವಾಗಿ ಪೂರ್ವಪಾವತಿ	
28.	ಹಿಂಪಡೆಯುವಿಕೆ ಶುಲ್ಕಗಳು (ಸಾಲ ವಿತರಣೆಯ ನಂತರದ ದಿನಗಳ ಸಂಖ್ಯೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ)	

29.	ಫೋರ್ ಕ್ಲೋಸರ್ ಶುಲ್ಕಗಳು (ಸಾಲ ವಿತರಣೆಯ ನಂತರದ ದಿನಗಳ ಸಂಖ್ಯೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ)	
ಇತರ ಬಹಿರಂಗಪಡಿಸುವಿಕೆಗಳು		
30.	ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುವ LSP ಯ ವಿವರಗಳು ಮತ್ತು ಸಾಲಗಾರನನ್ನು ಸಂಪರ್ಕಿಸಲು ಅಧಿಕಾರ ಉಳ್ಳವರು	
31.	ಕುಂದುಕೊರತೆ ನಿವಾರಣಾ ಅಧಿಕಾರಿ ಹೆಸರು ಹುದ್ದೆ ದೂರವಾಣಿ ಸಂಖ್ಯೆ ವಿಳಾಸ	ಸತ್ಯ ಮಲ್ಲಿಡಿ ಕುಂದುಕೊರತೆ ನಿವಾರಣಾ ಅಧಿಕಾರಿ 6366828598 ನಂ. 1, ನೆಲ ಮಹಡಿ, ಹಳೆಯ ವಿಮಾನ ನಿಲ್ದಾಣ ರಸ್ತೆ, ದೊಮ್ಮಲೂರು ಲೇಔಟ್, ದೊಮ್ಮಲೂರು ಅಂಚೆ ಕಚೇರಿ ಹತ್ತಿರ, ಬೆಂಗಳೂರು, ಕರ್ನಾಟಕ 560071

*ಕೊಲಿಂಗ್ ಆಫ್/ ಲುಕ್-ಅಪ್ ಅವಧಿಯು ಡಿಜಿಟಲ್ ಲೋನ್‌ಗಳಿಂದ ನಿರ್ಗಮಿಸುವ ಸಮಯ ವಿದ್ಯೋ ಆಗಿದೆ, ಒಂದು ವೇಳೆ ಸಾಲಗಾರನು ಸಾಲವನ್ನು ಮುಂದುವರಿಸದಿರಲು ನಿರ್ಧರಿಸಿದರೆ. ಕೊಲಿಂಗ್ ಆಫ್/ಲುಕ್-ಅಪ್ ಅವಧಿಯಲ್ಲಿ ಸಾಲಗಾರರು ಅಸಲು ಮತ್ತು ಅನುಪಾತದ ವಾರ್ಷಿಕ ಶೇಕಡಾವಾರು ದರವನ್ನು ಪಾವತಿಸುವ ಮೂಲಕ ಡಿಜಿಟಲ್ ಲೋನ್‌ಗಳಿಂದ ನಿರ್ಗಮಿಸಬಹುದು. ಸಾಲಗಾರನು ನಿರ್ದಿಷ್ಟಪಡಿಸಿದ ಕೊಲಿಂಗ್ ಆಫ್/ ಲುಕ್-ಅಪ್ ಅವಧಿಯೊಳಗೆ ಸಾಲದಿಂದ ನಿರ್ಗಮಿಸಲು ವಿನಂತಿಯನ್ನು support@loanfront.in ನಲ್ಲಿ ಸಲ್ಲಿಸಬಹುದು.

** ಗ್ರಾಹಕರು ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದ ಕಾರಣ ಸ್ವಯಂ ಡೆಬಿಟ್ (e-NACH ಅಥವಾ UPI ಮ್ಯಾಂಡೇಟ್ ನಮೂಂದಿಗೆ ನೋಂದಾಯಿಸಿದ್ದರೆ) ವಿಫಲವಾದರೆ, ಲೋನ್‌ಫ್ರಂಟ್ ನೋಂದಾಯಿತ ಖಾತೆಯಿಂದ ಬಾಕಿ ಮೊತ್ತದ ವಿರುದ್ಧ ಸ್ವಯಂ-ಡೆಬಿಟ್ ಮಾಡಲು ಪ್ರಯತ್ನಿಸುತ್ತದೆ. ಮುಂದಿನ 30 ದಿನಗಳಲ್ಲಿ ಸ್ವಯಂ ಡೆಬಿಟ್ ಅನ್ನು ಹಲವು ಬಾರಿ ಮರುಪ್ರಯತ್ನಿಸುವ ಹಕ್ಕನ್ನು ಲೋನ್‌ಫ್ರಂಟ್ ಕಾಯ್ದಿರಿಸಿದೆ. ಆದ್ದರಿಂದ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಸಾಲದ ಬಾಕಿ ಮೊತ್ತದ ಸ್ವಯಂ-ಡೆಬಿಟ್ ಅನ್ನು ಸರಿದೂಗಿಸಲು ಸಾಕಷ್ಟು ಹಣವನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ನಾನು, ಸಾಲಗಾರ, ಸಾಲವನ್ನು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಲು ಒಪ್ಪುತ್ತೇನೆ:

ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60*	
ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಇತರ ಆದಾಯ ಪುರಾವೆಗಳು	
ವಿಳಾಸ ಪುರಾವೆ (ಪಾಸ್‌ಪೋರ್ಟ್/ವೋಟರ್ ಐಡಿ/ಮುಖವಾಡದ ಆಧಾರ್/ಚಾಲನಾ ಪರವಾನಗಿ/ಪೇಪರ್‌ಲೆಸ್ ಆಧಾರ್)	
ಇತರೆ ದಾಖಲೆಗಳು	

ಆದಾಯ ಘೋಷಣೆ

ನಾನು ಕೆಳಗೆ ಒದಗಿಸಿರುವ ಮಾಹಿತಿ ಮತ್ತು ವಿವರಗಳು ನಿಜ, ಸರಿಯಾಗಿವೆ ಮತ್ತು ಅದರಿಂದ ನಾನು ಯಾವುದೇ ಮಾಹಿತಿಯನ್ನು ಮರೆಮಾಚಿಲ್ಲ ಎಂದು ನಾನು ಪ್ರತಿನಿಧಿಸುತ್ತೇನೆ;

ಎ. ನನ್ನ ಮಾಸಿಕ ಆದಾಯ ರೂ _____

ಬಿ. ನನಗೆ ತಿಳಿದಿರುವಂತೆ ನಮ್ಮ ವಾರ್ಷಿಕ ಕುಟುಂಬದ ಆದಾಯವು ರೂ _____ (_____ ರೂಪಾಯಿ) ಗಿಂತ ಹೆಚ್ಚಿದೆ ಎಂದು ನಾನು ಘೋಷಿಸುತ್ತೇನೆ.

ಗ್ರಾಹಕರ ಸ್ವೀಕೃತಿ

ನನ್ನ ಹಣಕಾಸು ಮತ್ತು ಕ್ರೆಡಿಟ್ ಪ್ರೊಫೈಲ್‌ನಂತಹ ವಿಶಾಲ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು ಬಂದಿರುವ ಅಪಾಯ-ಆಧಾರಿತ ಬೆಲೆಯನ್ನು ಸಾಲದಾತರು ಅಳವಡಿಸಿಕೊಂಡಿದ್ದಾರೆ ಎಂದು ನಾನು ಅಂಗೀಕರಿಸುತ್ತೇನೆ, ಅರ್ಥಮಾಡಿಕೊಳ್ಳುತ್ತೇನೆ ಮತ್ತು ಒಪ್ಪುತ್ತೇನೆ. ನಾನು ಮೇಲೆ ಪಟ್ಟಿ ಮಾಡಲಾದ ಎಲ್ಲಾ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಬಂದಿದ್ದೇನೆ ಮತ್ತು ಈ ಮೂಲಕ ಹೇಳಿದ ಸಾಲಕ್ಕೆ ಅರ್ಜಿ ಸಲ್ಲಿಸುತ್ತೇನೆ. ಎರವಲುಗಾರನು ಪಾವತಿಸಬೇಕಾದ ಸಾಲಕ್ಕೆ ಸಂಬಂಧಿಸಿದ ಸೂಚ್ಯ ಮತ್ತು ಸ್ಪಷ್ಟವಾದ, ಅನಿಶ್ಚಿತ ಮತ್ತು ಅನಿಶ್ಚಿತ ವೆಚ್ಚಗಳನ್ನು ಮೇಲೆ ಹೇಳಿದ ಪ್ರಮುಖ ಅಂಶ ಹೇಳಿಕೆಯಲ್ಲಿ (KFS) ನಿರ್ದಿಷ್ಟಪಡಿಸಲಾಗಿದೆ ಎಂದು ನಾನು ಅಂಗೀಕರಿಸುತ್ತೇನೆ, ಅರ್ಥಮಾಡಿಕೊಳ್ಳುತ್ತೇನೆ ಮತ್ತು ಒಪ್ಪುತ್ತೇನೆ. ಸಾಲದಾತನು ಯಾವುದೇ ಶುಲ್ಕ ಅಥವಾ ಶುಲ್ಕವನ್ನು ವಿಧಿಸುವುದಿಲ್ಲ, ಇದನ್ನು ಸಾಲದ ಅವಧಿಯಲ್ಲಿ ಯಾವುದೇ ಹಂತದಲ್ಲಿ KFS ನಲ್ಲಿ ಉಲ್ಲೇಖಿಸಲಾಗಿಲ್ಲ. ಅನ್ವಯವಾಗುವ GST ಜೊತೆಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು GST ಸಂಖ್ಯೆ - 29AACC9481D12Y ಹೊಂದಿರುವ ವೈಭವ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್ (VVPL) ಗೆ ಪಾವತಿಸಲಾಗುವುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅಂಗೀಕರಿಸುತ್ತೇನೆ. ಅರ್ಜಿಯ ಸ್ವೀಕಾರವು ಸಾಲವನ್ನು ಅನುಮೋದಿಸಲು ಸಾಲದಾತರ ಮೇಲೆ ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ.

ಗುರುತಿನ ಮತ್ತು ವಿಳಾಸದ ಪುರಾವೆಗಳನ್ನು ಸ್ಥಾಪಿಸಲು ಸಲ್ಲಿಸಬಹುದಾದ ಇತರ ಪರ್ಯಾಯ ದಾಖಲೆಗಳ ಬಗ್ಗೆ ಸಾಲದಾತರಿಂದ ನನಗೆ ಸಾಕಷ್ಟು ಮಾಹಿತಿ ನೀಡಲಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.

ನಾನು ಸ್ವಯಂಪ್ರೇರಣೆಯಿಂದ ಒದಗಿಸಿದ ಎಲ್ಲಾ ಮಾಹಿತಿಯು ಸತ್ಯವಾಗಿದೆ, ಸರಿಯಾಗಿದೆ ಮತ್ತು ಎಲ್ಲಾ ಅಂಶಗಳಲ್ಲಿ ಸಂಪೂರ್ಣವಾಗಿದೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ. ನಾನು ಸಾಲದಾತರನ್ನು ಅಥವಾ ಅವರ ಯಾವುದೇ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟ್‌ಗಳು, ಸೇವಾ ಪೂರೈಕೆದಾರರು ಇತ್ಯಾದಿಗಳನ್ನು ಜವಾಬ್ದಾರನ್ನಾಗಿ ಮಾಡುವುದಿಲ್ಲ ಮತ್ತು ಯಾವುದೇ ತಪ್ಪಾದ ಮಾಹಿತಿಯನ್ನು ನನ್ನಿಂದ ಸಾಲದಾತರಿಗೆ ಅಥವಾ ಅವರ ಸೇವಾ ಪೂರೈಕೆದಾರರಿಗೆ ಒದಗಿಸಿದ ಸಂದರ್ಭದಲ್ಲಿ ಅವರಿಗೆ ಉಂಟಾದ ನಷ್ಟ, ವೆಚ್ಚ ಇತ್ಯಾದಿ ಪ್ರತಿಯೊಂದಕ್ಕೂ ಪರಿಹಾರವನ್ನು ನೀಡುತ್ತೇನೆ.

ಸ್ವಯಂ ಘೋಷಣೆ

- 1 ನಾನು, ಸಾಲದ ಪ್ರಮಾಣಿತ ನಿಯಮಗಳು ಮತ್ತು ಅತ್ಯಂತ ಪ್ರಮುಖವಾದ ನಿಯಮಗಳು ಮತ್ತು ನಿಬಂಧನೆಗಳು ("MITC") ಷರತ್ತುಗಳು ಮತ್ತು ಈ ಸಾಲದ ಉದ್ದೇಶಗಳಿಗಾಗಿ ಸಾಲದಾತನು ಹಂಚಿಕೊಂಡಿರುವ ಯಾವುದೇ ಇತರ ಸಂಪರ್ಕಿತ ದಾಖಲೆಗಳಿಗೆ ಬದ್ಧನಾಗಿರುವ ಸಮ್ಮತಿಸುತ್ತೇನೆ. ಎರವಲುಗಾರ(ರು) ಪ್ರತಿನಿಧಿಸುವ ಪ್ರಕಾರ (i) ಪ್ರತಿ ಸಾಲಗಾರ, ಅದರ ನಿರ್ದೇಶಕರು/ಪಾಲುದಾರರು (ಯಾರಾದರೂ ಇದ್ದರೆ) ದಿವಾಳಿ ಎಂದು ಘೋಷಿಸಲಾಗಿಲ್ಲ ಅಥವಾ ಅವರ ವಿರುದ್ಧ ಯಾವುದೇ ದಿವಾಳಿತನ / ದಿವಾಳಿತನದ ಕ್ರಮವನ್ನು ಪ್ರಾರಂಭಿಸಲಾಗಿಲ್ಲ; ಮತ್ತು (ii) ಈ ಅಪ್ಲಿಕೇಶನ್‌ನಲ್ಲಿ ಒದಗಿಸಲಾದ ಮಾಹಿತಿಯು ನಿಜ ಮತ್ತು ಸರಿಯಾಗಿದೆ. ಸಾಲದಾತರು ಮತ್ತು/ಅಥವಾ ಅದರ ಗುಂಪು ಕಂಪನಿಗಳು ಮತ್ತು/ಅಥವಾ ಅದರ ಏಜೆಂಟ್‌ಗಳು ಸಾಲದಾತ ಮತ್ತು/ಅಥವಾ ಅದರ ಗುಂಪು ಕಂಪನಿಗಳು ಯಾವುದೇ ಮೋಡ್ ಮೂಲಕ (ದೂರವಾಣಿ ಕರೆಗಳು, SMS ಗಳು ಇಮೇಲ್‌ಗಳು, ಪತ್ರಗಳು ಇತ್ಯಾದಿ ಸೇರಿದಂತೆ) ಒದಗಿಸಿದ ವಿವಿಧ ಉತ್ಪನ್ನಗಳು, ಕೊಡುಗೆಗಳು ಮತ್ತು ಸೇವೆಗಳ ಕುರಿತು ನನಗೆ ಮಾಹಿತಿಯನ್ನು ಒದಗಿಸುವುದಕ್ಕೆ ಸಾಲಗಾರ(ರು) ಯಾವುದೇ ಆಕ್ಷೇಪಣೆ ಹೊಂದಿಲ್ಲ ಮತ್ತು ಮೇಲಿನ ಉದ್ದೇಶಕ್ಕಾಗಿ ಸಾಲದಾತ ಮತ್ತು/ಅಥವಾ ಅದರ ಗುಂಪು ಕಂಪನಿಗಳು ಮತ್ತು/ಅಥವಾ ಅದರ ಏಜೆಂಟ್‌ಗಳಿಗೆ ಅಧಿಕಾರ ನೀಡುತ್ತೇನೆ.
- 2 ನಾನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ' ಮೂಲಕ "ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ" ನಲ್ಲಿ ಉಲ್ಲೇಖಿಸಲಾದ ಅಪೇಕ್ಷಿಸಿದ ಸಂವಹನಕ್ಕೆ ಸಂಬಂಧಿಸಿದ ಕಾನೂನುಗಳು ನನಗೆ ಅಂತಹ ಮಾಹಿತಿ/ಸಂವಹನಕ್ಕೆ ಅನ್ವಯಿಸುವುದಿಲ್ಲ ಎಂದು ನಾನು ದೃಢೀಕರಿಸುತ್ತೇನೆ. ಸಾಲದಾತನು ತನ್ನ ಸ್ವಂತ ವಿವೇಚನೆಯಿಂದ, ಸ್ವಯಂ ಅಥವಾ ಅಧಿಕೃತ ವ್ಯಕ್ತಿಗಳು, ವಕೀಲರು, ಏಜೆಂಟ್‌ಗಳು, ಬ್ಯೂರೋ ಇತ್ಯಾದಿಗಳ ಮೂಲಕ ನೀಡಿದ ಯಾವುದೇ ಮಾಹಿತಿಯನ್ನು ಪರಿಶೀಲಿಸಬಹುದು. ಕ್ರೆಡಿಟ್ ಉಲ್ಲೇಖಗಳು, ಉದ್ಯೋಗದ ವಿವರಗಳನ್ನು ಪರಿಶೀಲಿಸಬಹುದು ಮತ್ತು ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ಕ್ರೆಡಿಟ್ ವರದಿಗಳನ್ನು ಅಗತ್ಯವಿರುವಂತೆ, ಕಾಲಕಾಲಕ್ಕೆ ಪಡೆಯಬಹುದು, ಎಂದು ಸಾಲಗಾರ(ರು) ಒಪ್ಪುತ್ತಾರೆ ಮತ್ತು ಸ್ವೀಕರಿಸುತ್ತಾರೆ.
- 3 ನಾನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಕ್ರೆಡಿಟ್ ಮಾಹಿತಿ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಮೂರನೇ ವ್ಯಕ್ತಿಗಳಿಂದ ಎರವಲುಗಾರನ KYC ಮತ್ತು ಕ್ರೆಡಿಟ್ ಸಂಬಂಧಿತ ಮಾಹಿತಿ/ದಾಖಲೆಗಳನ್ನು ಪಡೆಯಲು ಸಾಲಗಾರ ಮತ್ತು ಅಂತಹ ಮೂರನೇ ವ್ಯಕ್ತಿಗಳು (ಅಗತ್ಯವಿರುವ) ನೀಡಿದ ಒಪ್ಪಿಗೆಯನ್ನು ನಾನು ಅಂಗೀಕರಿಸುತ್ತೇನೆ. /ಅಥವಾ ಯಾವುದೇ ಇತರ ಶಾಸನಬದ್ಧ ಪ್ರಾಧಿಕಾರ ಅಥವಾ ಭಾರತ ಸರ್ಕಾರದ ಅಧಿಕಾರಿ ಮತ್ತು ಸಾಲದಾತನು ತನ್ನ ಸ್ವಯಂ ಅಥವಾ ಅಧಿಕೃತ ವ್ಯಕ್ತಿಗಳ ಮೂಲಕ ನೀಡಿದ ಯಾವುದೇ ಮಾಹಿತಿಯನ್ನು ಪರಿಶೀಲಿಸಬಹುದು. ಕ್ರೆಡಿಟ್ ಉಲ್ಲೇಖಗಳು, ಉದ್ಯೋಗದ ವಿವರಗಳನ್ನು ಪರಿಶೀಲಿಸಬಹುದು ಮತ್ತು KYC ಸಂಬಂಧಿತ ದಾಖಲೆಗಳನ್ನು ಸಾಲಗಾರನ ನೈಜತೆ ಮತ್ತು/ಅಥವಾ ಕ್ರೆಡಿಟ್ ವರದಿಗಳನ್ನು ಕಾಲಕಾಲಕ್ಕೆ ಪಡೆದುಕೊಳ್ಳಬಹುದು.
- 4 ನಾನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ ಆರ್‌ಬಿಐ ಅಥವಾ ಇತರ ಯಾವುದೇ ಮೂರನೇ ವ್ಯಕ್ತಿ ಸಾಲದಾತರೊಂದಿಗೆ ಸಾಲಗಾರನಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಹಂಚಿಕೊಳ್ಳಲು ಸಮ್ಮತಿಸಿರುವುದನ್ನು ನಾನು ಅಂಗೀಕರಿಸುತ್ತೇನೆ.
- 5 ನಾನು ಸಾಲದಾತ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು, ನಿಯಂತ್ರಕ ಸಂಸ್ಥೆಗಳು, ಸರ್ಕಾರ ಮತ್ತು ಕ್ರೆಡಿಟ್ ಏಜೆಂಟ್‌ಗಳು ಮತ್ತು ಅಗತ್ಯವಿರುವ ಇತರ ಪ್ರಾಧಿಕಾರಗಳೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ನಾನು ದೃಢೀಕರಿಸುತ್ತೇನೆ ಮತ್ತು ಒಪ್ಪುತ್ತೇನೆ. 6. ನಾನು ಇಂಗ್ಲಿಷ್ ಭಾಷೆಯಲ್ಲಿ ನಿಯಮಗಳು ಮತ್ತು ಷರತ್ತುಗಳನ್ನು ಓದಬಹುದು ಮತ್ತು ಅರ್ಥಮಾಡಿಕೊಳ್ಳಬಹುದು ಎಂದು ನಾನು ದೃಢೀಕರಿಸುತ್ತೇನೆ ಮತ್ತು ಒಪ್ಪುತ್ತೇನೆ. ಇಂಗ್ಲಿಷ್ ಭಾಷೆಯಲ್ಲಿ ಎಲ್ಲಾ ದಾಖಲೆಗಳು/ ಪತ್ರವ್ಯವಹಾರಗಳನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ.
- 7 ನಾನು ನನ್ನ ಗುರುತು ಮತ್ತು ವಿಳಾಸ ಪುರಾವೆಯನ್ನು ಸ್ಥಾಪಿಸಲು ನನ್ನ ಆಧಾರ್ ಸಂಖ್ಯೆಯನ್ನು ಹೊರತುಪಡಿಸಿ ಸಲ್ಲಿಸಬಹುದಾದ ಇತರ ದಾಖಲೆಗಳ ಬಗ್ಗೆ ಸಾಲದಾತರಿಂದ ನನಗೆ ತಿಳಿಸಲಾಗಿದೆ ಎಂದು ನಾನು ದೃಢೀಕರಿಸುತ್ತೇನೆ. ಆದಾಗ್ಯೂ, ನಾನು ಸ್ವಯಂಪ್ರೇರಣೆಯಿಂದ ನನ್ನ ಆಧಾರ್ ಸಂಖ್ಯೆಯನ್ನು ಒದಗಿಸಲು ಆಯ್ಕೆ ಮಾಡಿದ್ದೇನೆ. 8. ಈ ವಿತರಣಾ ನಿಯಮಗಳ ನನ್ನ ಅಂಗೀಕಾರವು ಕಾಲಕಾಲಕ್ಕೆ ಯಾವುದೇ ಸರ್ಕಾರಿ ಅಥವಾ ಶಾಸನಬದ್ಧ ಪ್ರಾಧಿಕಾರದಿಂದ ಹೊರಡಿಸಲಾದ ಯಾವುದೇ ಅಧಿಸೂಚನೆಗಳು/ನಿರ್ದೇಶನಗಳು ಸೇರಿದಂತೆ ಯಾವುದೇ ಅನ್ವಯವಾಗುವ ಕಾನೂನುಗಳ ಯಾವುದೇ ಉಲ್ಲಂಘನೆಗೆ ಕಾರಣವಾಗುವುದಿಲ್ಲ ಎಂದು ನಾನು ಈ ಮೂಲಕ ಘೋಷಿಸುತ್ತೇನೆ. 9. ನಾನು ಒದಗಿಸಿದ ಮಾಹಿತಿ ಮತ್ತು ವಿವರಗಳು ಮತ್ತು ನಾನು ಸಲ್ಲಿಸಿದ ದಾಖಲೆಗಳು ನಿಜ, ಸರಿಯಾಗಿವೆ ಮತ್ತು ನಾನು ಸಾಲದಾತರಿಂದ ಯಾವುದೇ ಮಾಹಿತಿಯನ್ನು ಮರೆಮಾಚಿಲ್ಲ ಎಂದು ನಾನು ಪ್ರತಿನಿಧಿಸುತ್ತೇನೆ ಮತ್ತು ಅದರಲ್ಲಿರುವ ಯಾವುದೇ ಬದಲಾವಣೆಗಳನ್ನು ಸಾಲದಾತನಿಗೆ ತಕ್ಷಣವೇ ತಿಳಿಸುತ್ತೇನೆ ಮತ್ತು ನನಗೆ ಸಾಲ (ಗಳನ್ನು) ಮಂಜೂರು ಮಾಡುವ/ ಮಂಜೂರು ಮಾಡುವಲ್ಲಿ ಸಾಲದಾತರ ನಿರ್ಧಾರದ ಮೇಲೆ ಪರಿಣಾಮ ಬೀರುವ ಯಾವುದೇ ಮಾಹಿತಿಯನ್ನು ನಾನು ನಿಗ್ರಹಿಸಿಲ್ಲ. ನಾನು ಸಲ್ಲಿಸಿದ ಯಾವುದೇ ಮಾಹಿತಿಯು ಸುಳ್ಳು ಅಥವಾ ಅಸತ್ಯ ಅಥವಾ ತಪ್ಪಾದಿರಬಹುದಾದ ಅಥವಾ ತಪ್ಪಾಗಿ ಪ್ರತಿನಿಧಿಸುವಂತಿದ್ದರೆ, ಅದಕ್ಕೆ ನಾನು ಹೊಣೆಗಾರನಾಗಬಹುದು ಎಂದು ನನಗೆ ತಿಳಿದಿದೆ.
- 10 ನಾನು, ನಾನು ಕಾಲಕಾಲಕ್ಕೆ ಪಡೆದುಕೊಳ್ಳಬಹುದಾದ ಲೋನ್‌ಗೆ ಅನ್ವಯವಾಗಬಹುದಾದ ಫೀಸ್ ಮತ್ತು ಶುಲ್ಕಗಳನ್ನು ನಾನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ. 11. ಯಾವುದೇ ದಿವಾಳಿತನ/ದಿವಾಳಿತನದ ಪ್ರಕ್ರಿಯೆಗಳು ಅಥವಾ ಬಾಕಿಗಳ ವಸೂಲಾತಿಗಾಗಿ ದಾವೆಗಳನ್ನು ಪ್ರಾರಂಭಿಸಲಾಗಿಲ್ಲ ಮತ್ತು / ಅಥವಾ ನನ್ನ ವಿರುದ್ಧ ಬಾಕಿ ಉಳಿದಿಲ್ಲ ಎಂದು ನಾನು ದೃಢೀಕರಿಸುತ್ತೇನೆ.
- 12 ನಾನು, ಸಾಲ ಮತ್ತು/ಅಥವಾ ಸಂಬಂಧಿತ ಕೊಡುಗೆಗಳು ಅಥವಾ ನಾನು ಕಾಲಕಾಲಕ್ಕೆ ಸಾಲದಾತನಿಗೆ ಅನ್ವಯಿಸಬಹುದಾದ ಇತರ ಉತ್ಪನ್ನಗಳು / ಸೇವೆಗಳ ವಿತರಣೆಯ ಸಮಯದಲ್ಲಿ ಮತ್ತು ನಂತರ ಅಗತ್ಯವಿರುವ ಅಥವಾ ಸೂಕ್ತವೆಂದು ಪರಿಗಣಿಸಲಾದ ಕಾರ್ಯಾಚರಣೆಗಳನ್ನು ನಿರ್ವಹಿಸಲು ನನ್ನ ಸಾಲಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆಗಳು ಮತ್ತು ವಿವರಗಳನ್ನು ಲೆಂಡಿಂಗ್ ಸೇವಾ ಪೂರೈಕೆದಾರ/ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್‌ಗೆ ವಿನಿಮಯ ಮಾಡಿಕೊಳ್ಳಲು ಅಥವಾ ಹಂಚಿಕೊಳ್ಳಲು ನಾನು ಈ ಮೂಲಕ ಸಾಲದಾತನಿಗೆ ನನ್ನ ಸ್ಪಷ್ಟ ಸಮ್ಮತಿಯನ್ನು ಮತ್ತು ಅಧಿಕಾರ ನೀಡುತ್ತೇನೆ.
- 13 ನಾನು, ಸಾಲದಾತನು ನನ್ನ ಕ್ರೆಡಿಟ್ ಮಿತಿಯಲ್ಲಿ ಹೆಚ್ಚಳವನ್ನು ನೀಡಬಹುದು ಮತ್ತು ಹೆಚ್ಚಿದ ಕ್ರೆಡಿಟ್ ಮಿತಿಯನ್ನು ಸ್ವೀಕರಿಸಲು ನನಗೆ ಒಂದು ಆಯ್ಕೆಯನ್ನು ಒದಗಿಸಲಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಇದಲ್ಲದೆ, ಸಾಲದ ಮಿತಿಯಲ್ಲಿನ ಹೆಚ್ಚಳ/ಕಡಿತವು ಸಾಲದಾತರ ಆಂತರಿಕ ಕ್ರೆಡಿಟ್ ನೀತಿಯ ಆಧಾರದ ಮೇಲೆ ಇರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಸಾಲದ ಮೊತ್ತವನ್ನು ವಿತರಿಸುವ ಮೊದಲು, ಅಂತಹ ಪರಿಷ್ಕೃತ ಸಾಲದ ಮೊತ್ತವನ್ನು ನನಗೆ ಸರಿಯಾಗಿ ತಿಳಿಸಲಾಗಿದೆ.

- 14 ನಾನು, ಪ್ರಮುಖ ವಾಸ್ತವ ಹೇಳಿಕೆ/ ಮಂಜೂರಾತಿ ಪತ್ರವನ್ನು ನೀಡಿದರೂ ಸಾಲ ನೀಡುವವರಿಗೆ ನನ್ನ ಸಾಲದ ವಿತರಣೆಯನ್ನು ನಿರಾಕರಿಸುವ ಸಂಪೂರ್ಣ ವಿವೇಚನೆ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅಂಗೀಕರಿಸಿದ್ದೇನೆ.
- 15 ನಾನು, ಟ್ರಾನ್ಸ್‌ಯೂನಿಯನ್ CIBIL ಲಿಮಿಟೆಡ್‌ಗೆ ಮತ್ತು/ಅಥವಾ ಯಾವುದೇ ಇತರ ಕ್ರೆಡಿಟ್ ಮಾಹಿತಿ ಕಂಪನಿ ಮತ್ತು/ಅಥವಾ ಯಾವುದೇ ಇತರ ಸರ್ಕಾರಿ/ನಿಯಂತ್ರಕ/ಕಾನೂನುಬದ್ಧ ಅಥವಾ ಖಾಸಗಿ ಏಜೆನ್ಸಿ / ಫಟಕ, ಕ್ರೆಡಿಟ್ ಬ್ಯೂರೋ, ಭಾರತೀಯ ರಿಸರ್ವ್ ಬ್ಯಾಂಕ್ ("RBI"), ಸೆಂಟ್ರಲ್ KYC ರಿಜಿಸ್ಟ್ರಿ, ಹೆಸರನ್ನು ಪ್ರಕಟಿಸುವುದು ಸೇರಿದಂತೆ ಕಾಲಕಾಲಕ್ಕೆ ವೈಯಕ್ತಿಕ ಮಾಹಿತಿ (ಸೂಕ್ಷ್ಮ ವೈಯಕ್ತಿಕ ಮಾಹಿತಿ ಸೇರಿದಂತೆ), ಸಾಲಕ್ಕೆ ಸಂಬಂಧಿಸಿದ ವಿವರಗಳು, ಡಿಫಾಲ್ಟ್‌ಗಳು, ಭದ್ರತೆ ಇತ್ಯಾದಿಗಳನ್ನು ಒಳಗೊಂಡಂತೆ ನನಗೆ ಸಂಬಂಧಿಸಿದ ನನ್ನ ಆಧಾರ್ ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಹಕ್ಕನ್ನು ಸಾಲದಾತರು ಹೊಂದಿರುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅಂಗೀಕರಿಸುತ್ತೇನೆ, ಮತ್ತು ಇತರ ಸಂಬಂಧಿತ ಉದ್ದೇಶಗಳಿಗಾಗಿ KYC ಮಾಹಿತಿ ಪರಿಶೀಲನೆ, ಕ್ರೆಡಿಟ್ ಅಪಾಯದ ವಿಶ್ಲೇಷಣೆಗಾಗಿ ಸಹ ಬಳಸಿ. ಅಂತಹ ಪ್ರತಿಯೊಂದು ಪಕ್ಷವು ಅವರ ವಿವೇಚನೆಗೆ ಅನುಗುಣವಾಗಿ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಂತೆ ಆದರೆ ಸೀಮಿತವಾಗಿ ನನ್ನ ಮಾಹಿತಿಯನ್ನು ಬಳಸಬಹುದು ಎಂದು ನಾನು ಅಂಗೀಕರಿಸುತ್ತೇನೆ ಮತ್ತು ಒಪ್ಪುತ್ತೇನೆ.
- 16 ನಾನು, ಸಾಲದಾತರು ಅಥವಾ ಇಬ್ಬರೂ ತಮ್ಮ ಸ್ವಂತ ವಿವೇಚನೆಯಿಂದ, ಸ್ವತಃ/ತಾವೇ ಅಥವಾ ಅಧಿಕೃತ ವ್ಯಕ್ತಿಗಳು, ವಕೀಲರು, ಏಜೆನ್ಸಿಗಳು, ಬ್ಯೂರೋ ಇತ್ಯಾದಿಗಳ ಮೂಲಕ ನೀಡಬಹುದು ಎಂದು ನಾನು ಒಪ್ಪುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ನೀಡಲಾದ ಯಾವುದೇ ಮಾಹಿತಿಯನ್ನು ಪರಿಶೀಲಿಸಿ, ಕ್ರೆಡಿಟ್ ಉಲ್ಲೇಖಗಳು, ಉದ್ಯೋಗದ ವಿವರಗಳನ್ನು ಪರಿಶೀಲಿಸಿ ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ಕ್ರೆಡಿಟ್ ವರದಿಗಳನ್ನು ಪಡೆಯಬಹುದು.
- 17 ನಾನು, ಸಾಲದಾತರು ನನ್ನ ಪರವಾಗಿ ನನ್ನ ಕ್ರೆಡಿಟ್ ಚೆಕ್‌ಗಳನ್ನು ಮಾಡಿದ್ದಾರೆ ಮತ್ತು ಕ್ರೆಡಿಟ್ ಮಾಹಿತಿ ಕಂಪನಿಯ ಮೂಲಕ ಅಥವಾ ನನ್ನ ಕ್ರೆಡಿಟ್ ಅರ್ಹತೆಯನ್ನು ನಿರ್ಣಯಿಸುವ ಉದ್ದೇಶಕ್ಕಾಗಿ ಮಂಜೂರಾತಿ ಪತ್ರವನ್ನು ನೀಡುವಾಗ ನನ್ನ ಕ್ರೆಡಿಟ್ ವರದಿಯನ್ನು ನನ್ನ ಅನುಮತಿ ಪಡೆದು ಕಾರ್ಯನಿರ್ವಹಿಸಿ ಪಡೆದುಕೊಂಡಿದ್ದಾರೆ ಎಂದು ನಾನು ಅಂಗೀಕರಿಸುತ್ತೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ,
- 18 ನಾನು, ನಾನು ನಿರ್ದಿಷ್ಟವಾಗಿ ಘೋಷಿಸಿದ ಹೊರತು ನಾನು ಯಾವುದೇ ಇತರ ಬ್ಯಾಂಕ್/ಹಣಕಾಸು ಕಂಪನಿಯಿಂದ ಯಾವುದೇ ಸಾಲವನ್ನು ತೆಗೆದುಕೊಂಡಿಲ್ಲ. 19. ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಹಣವನ್ನು ಬಳಸಲಾಗುವುದು ಮತ್ತು ಯಾವುದೇ ಕಾನೂನುಬಾಹಿರ, ಉಪಶಾಂತ ಅಥವಾ ಸಮಾಜವಿರೋಧಿ ಉದ್ದೇಶಕ್ಕಾಗಿ ಅಥವಾ ಅನ್ವಯವಾಗುವ ಕಾನೂನು ಅಥವಾ RBI ನಿಯಮಗಳ ಅಡಿಯಲ್ಲಿ ನಿಷೇಧಿಸಲಾದ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ನಾನು ಪ್ರತಿನಿಧಿಸುತ್ತೇನೆ ಮತ್ತು ಒಪ್ಪುತ್ತೇನೆ.
- 20 ನಾನು, ನನ್ನ ಕುಟುಂಬದ ವಾರ್ಷಿಕ ಆದಾಯವು ರೂ 300000 (ಮೂರು ಲಕ್ಷ ರೂಪಾಯಿಗಳು) ಗಿಂತ ಹೆಚ್ಚಿದೆ ಎಂದು ನಾನು ಈ ಮೂಲಕ ದೃಢೀಕರಿಸುತ್ತೇನೆ, ಅಂದರೆ ತಿಂಗಳಿಗೆ ಸರಾಸರಿ ರೂ 25000 (ರೂಪಾಯಿ ಇಪ್ಪತ್ತೈದು ಸಾವಿರ) ಗಿಂತ ಹೆಚ್ಚು. ಈ ಘೋಷಣೆಯ ಉದ್ದೇಶಕ್ಕಾಗಿ, ನನ್ನ, ನನ್ನ ಸಂಗಾತಿಯ ಮತ್ತು ನಮ್ಮ ಅವಿವಾಹಿತ ಮಕ್ಕಳ ಆದಾಯವನ್ನು ನಾನು ಪರಿಗಣಿಸಿದ್ದೇನೆ.
- 21 ನಾನು, ಮೇಲೆ ಪಟ್ಟಿ ಮಾಡಲಾದ ಯಾವುದೇ ಮತ್ತು ಅನ್ವಯವಾಗುವ ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ ನಾನು ಶುಲ್ಕಗಳನ್ನು ಸ್ವಪ್ನವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ಸ್ವೀಕರಿಸಿದ್ದೇನೆ. 22. ನನ್ನ ವೈಯಕ್ತಿಕ ಅವಶ್ಯಕತೆಗಾಗಿ, ವೈಯಕ್ತಿಕ ಸಾಲಕ್ಕಾಗಿ ನಾನು ಸಾಲದಾತನನ್ನು ಸಂಪರ್ಕಿಸಿದ್ದೇನೆ ಮತ್ತು ಸಾಲದಾತರು ಯಾವುದೇ ಪ್ರತಿನಿಧಿಯು ಸಾಲಕ್ಕೆ ಅರ್ಜಿ ಸಲ್ಲಿಸಲು ನೇರವಾಗಿ / ಪರೋಕ್ಷವಾಗಿ ನನಗೆ ಒತ್ತು ನೀಡಿಲ್ಲ ಅಥವಾ ಪ್ರೇರೇಪಿಸಲಿಲ್ಲ ಎಂದು ನಾನು ಈ ಮೂಲಕ ದೃಢೀಕರಿಸುತ್ತೇನೆ.
- 23 ನಾನು, ನಿಗದಿತ ದಿನಾಂಕದಂದು ಮರುಪಾವತಿಯನ್ನು ಮಾಡಲು ವಿಫಲವಾದುದನ್ನೂ ಒಳಗೊಂಡಂತೆ ನನ್ನಿಂದ ವಿತರಣಾ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ನನ್ನ ಗುರುತಿನ ಪರಿಶೀಲನೆ, ಮರುಪಾವತಿ ಸಾಮರ್ಥ್ಯ ಮತ್ತು/ಅಥವಾ ಸಂಗ್ರಹ ಪ್ರಯತ್ನಗಳನ್ನು ಮಾಡಲು ನಾನು ಒದಗಿಸಿದ ಉಲ್ಲೇಖ ಸಂಪರ್ಕಗಳನ್ನು ಸಂಪರ್ಕಿಸಬಹುದು ಎಂದು ನಾನು ಸಮ್ಮತಿಸುತ್ತೇನೆ
- 24 ನಾನು, ಈ ಸಾಲದ ಸಾರಾಂಶದ ಅಡಿಯಲ್ಲಿ ಸಾಲದಾತನು ಸಾಲದ ಮೇಲೆ ಒದಗಿಸಿದ EMI ಯ ಯಾವುದೇ ಮೊರಟೋರಿಯಂ ಅಥವಾ ಮುಂದೂಡಿಕೆಯು ಅವರ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ ಮತ್ತು ಈ ವಿಷಯದಲ್ಲಿ ನನ್ನಿಂದ ಯಾವುದೇ ಹಿಂಜರಿಕೆ ಅಥವಾ ಪ್ರತಿಭಟನೆ ಇರುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಸ್ವೀಕರಿಸುತ್ತೇನೆ.
- 25 ನಾನು, ಕಂಪನಿಗಳ ಕಾಯಿದೆ, 2013 ರ ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಿದಂತೆ ನಾನು ನೇರವಾಗಿ ಅಥವಾ ಪರೋಕ್ಷವಾಗಿ ಸಾಲದಾತರ ನಿರ್ದೇಶಕರಿಗೆ ಸಂಬಂಧಿಸಿಲ್ಲ ಮತ್ತು RBI ಯ ಅನ್ವಯವಾಗುವ KYC ಮಾರ್ಗಸೂಚಿಗಳ ಪ್ರಕಾರ ನಾನು ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಯಲ್ಲ.
- 26 ನಾನು, ಕ್ರೆಡಿಟ್ ಮಾಹಿತಿ ಕಂಪನಿಗಳಿಂದ ನನ್ನ ಕ್ರೆಡಿಟ್ ಮಾಹಿತಿ ವರದಿಯನ್ನು (CIR) ಪಡೆಯಲು ಸಾಲ ನೀಡುವ ಸೇವಾ ಪೂರೈಕೆದಾರರಿಗೆ ಅಧಿಕಾರವಿದೆ ಮತ್ತು ಸಾಲದ ಅರ್ಜಿಯ ಸಮಯದಲ್ಲಿ CIR ಅನ್ನು ಖರೀದಿಸಿದಲ್ಲಿ, ಖರೀದಿಸುವ ಶುಲ್ಕವನ್ನು ವಿತರಿಸಿದ/ಮಂಜೂರಿಸಿದ ಮೊತ್ತದಿಂದ ಕಡಿತಗೊಳಿಸಲು ನಾನು ಈ ಮೂಲಕ ನನ್ನ ಸ್ಪಷ್ಟ ಸಮ್ಮತಿಯನ್ನು ನೀಡುತ್ತೇನೆ

ಸಾಲದಾತರು ಅನುಮೋದಿಸಿದಂತೆ ಈ ಸಾಲಕ್ಕೆ ಅನ್ವಯವಾಗುವ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳನ್ನು ನಾನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಎಂದು ನಾನು ಈ ಮೂಲಕ ಹಿಂಪಡೆಯಲಾಗಿದೆ ಮತ್ತು ಬೇಷರತ್ತಾಗಿ ದೃಢೀಕರಿಸುತ್ತೇನೆ ಮತ್ತು ಸಾಲದ ವಿತರಣೆಗಾಗಿ, ಸಾಲದ ಸಾರಾಂಶ ಮತ್ತು ಮಾನದಂಡದ ಪ್ರತಿಯೊಂದು ನಿಯಮವನ್ನು ಓದಿ, ವಿಶ್ಲೇಷಿಸಿದ, ಅರ್ಥಮಾಡಿಕೊಂಡ ಮತ್ತು ಸ್ವೀಕರಿಸಿದ ನಂತರ ನಾನು ಈ ಸಾಲದ ಸಾರಾಂಶವನ್ನು ಸ್ವೀಕರಿಸುತ್ತೇನೆ.

ಸಾಲಗಾರನ ಹೆಸರು ಮತ್ತು ಸಹಿ: _____

ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳು

ಸಾಲಗಾರನು ಸರಿಯಾಗಿ ಪೂರ್ಣಗೊಳಿಸಿದ ಅರ್ಜಿ ನಮೂನೆ(ಗಳನ್ನು) ಸಲ್ಲಿಸುವ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ನಮೂನೆ(ಗಳ) ಜೊತೆಗೆ ಓದಿದ ಈ ನಿಯಮಗಳು ಮತ್ತು ಷರತ್ತುಗಳಿಗೆ (ಸ್ಟ್ಯಾಂಡರ್ಡ್ ನಿಯಮಗಳು), ಡ್ರಾಫ್ಟ್ ವಿನಂತಿ(ಗಳು) ಮತ್ತು MITC ಪಕ್ಷಗಳ ನಡುವೆ ವಿನಿಮಯ (ಒಟ್ಟಿಗೆ ವಹಿವಾಟು ದಾಖಲೆ ಎಂದು ಉಲ್ಲೇಖಿಸಲಾಗಿದೆ) ಗಳನ್ನು ಒಳಪಟ್ಟು ಸಾಲದಾತನು ಅಂತಹ ಸಾಲವನ್ನು ನೀಡಲು ಒಪ್ಪಬಹುದು (ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ) , ಅರ್ಜಿಯ ಸ್ವೀಕಾರವು ಸಾಲವನ್ನು ಅನುಮೋದಿಸಲು ಸಾಲದಾತನ ಮೇಲೆ ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಎಂದು ನಾನು / ನಾವು ಒಪ್ಪಿಕೊಳ್ಳುತ್ತೇವೆ.

1. ವ್ಯಾಖ್ಯಾನಗಳು:

ಈ ಸ್ಟ್ಯಾಂಡರ್ಡ್ ನಿಯಮಗಳಲ್ಲಿ, ವಿಷಯ ಅಥವಾ ಅದರ ಸಂದರ್ಭಕ್ಕೆ ಏನಾದರೂ ಅಸಹ್ಯಕರವಾದುದಿಲ್ಲದಿದ್ದರೆ, ಕೆಳಗೆ ಪಟ್ಟಿ ಮಾಡಲಾದ ಅಭಿವ್ಯಕ್ತಿ ಅನ್ವಯಿಸಿದರೆ, ಕೆಳಗಿನ ಅರ್ಥಗಳನ್ನು ಹೊಂದಿರುತ್ತದೆ;

- i. "ಖಾತೆ" ಎಂದರೆ ಬ್ಯಾಂಕ್ ಖಾತೆ/ಸಾಲ ವಿತರಣೆಯನ್ನು ವಿನಂತಿಸಿದ ಮತ್ತು ಹೆಚ್ಚು ನಿರ್ದಿಷ್ಟವಾಗಿ ಅರ್ಜಿ ನಮೂನೆ ಅಥವಾ ಡ್ರಾ ಡೌನ್ ವಿನಂತಿಯ ಅಡಿಯಲ್ಲಿ ಒದಗಿಸಲಾದ ಯಾವುದೇ ಸಂಬಂಧಿತ ಖಾತೆ.
- ii "ವಾರ್ಷಿಕ ಶೇಕಡಾವಾರು ದರ" ಎಂದರೆ ದಂಡದ ಶುಲ್ಕಗಳು, ತಡವಾಗಿ ಪಾವತಿ ಶುಲ್ಕಗಳು, ಇತ್ಯಾದಿಗಳಂತಹ ಅನಿಶ್ಚಿತ ಶುಲ್ಕಗಳನ್ನು ಹೊರತುಪಡಿಸಿ, ನಿಧಿಗಳ ವೆಚ್ಚ, ಕ್ರೆಡಿಟ್ ವೆಚ್ಚ ಮತ್ತು ನಿರ್ವಹಣಾ ವೆಚ್ಚ, ಸಂಸ್ಕರಣಾ ಶುಲ್ಕ, ಪರಿಶೀಲನಾ ಶುಲ್ಕಗಳು, ನಿರ್ವಹಣೆ ಶುಲ್ಕಗಳು ಇತ್ಯಾದಿ ಸೇರಿದಂತೆ ಸಾಲಗಾರರ ಮೇಲೆ ವಿಧಿಸಲಾಗುವ ಸಾಲದ ಎಲ್ಲಾ ವೆಚ್ಚವಾಗಿರುತ್ತದೆ
- iii "ಅರ್ಜಿ ನಮೂನೆ" ಎಂದರೆ ಸಾಲಗಾರನು ಸಾಲವನ್ನು ಪಡೆಯಲು ಸಾಲದಾತನಿಗೆ ಸಲ್ಲಿಸಿದ ಸಾಲದ ಅರ್ಜಿ ನಮೂನೆ, ಜೊತೆಗೆ ಎಲ್ಲಾ ಇತರ ಮಾಹಿತಿ, ವಿವರಗಳು, ಸ್ಪಷ್ಟೀಕರಣಗಳು ಮತ್ತು ಘೋಷಣೆಗಳು, ಯಾವುದಾದರೂ ಇದ್ದರೆ, ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಾಲಗಾರ ಅಥವಾ ಇತರ ಯಾವುದೇ ವ್ಯಕ್ತಿಗಳಿಂದ ಸಲ್ಲಿಸಿದ ಸಾಲದ ಅರ್ಜಿ
- iv. "ಲಭ್ಯತೆಯ ಅವಧಿ" ಎಂದರೆ ಸಾಲದ ಮಂಜೂರಾತಿ ದಿನಾಂಕದಿಂದ 1(ಒಂದು) ತಿಂಗಳ ಅವಧಿ (ಅಥವಾ ಸಾಲದಾತನು ತನ್ನ ಸ್ವಂತ ವಿವೇಚನೆಯಿಂದ ಅನುಮೋದಿಸಬಹುದಾದಂತಹ ವಿಸ್ತೃತ ದಿನಾಂಕ).
- v. "ವ್ಯಾಪಾರ ದಿನ" ಎಂದರೆ ಬೆಂಗಳೂರಿನಲ್ಲಿ ಸಾಮಾನ್ಯ ವ್ಯವಹಾರಕ್ಕಾಗಿ ಬ್ಯಾಂಕುಗಳು ತೆರೆದಿರುವ ದಿನ (ಶನಿವಾರ ಅಥವಾ ಭಾನುವಾರ ಹೊರತುಪಡಿಸಿ).
- vi. "ಕೂಲಿಂಗ್ ಆಫ್ ಅವಧಿ" ಎಂದರೆ ಸಾಲದ ವಿತರಣೆಯ ದಿನಾಂಕದಿಂದ ಸಾಲಗಾರನು ಯಾವುದೇ ಪೂರ್ವಪಾವತಿ ಶುಲ್ಕಗಳಿಲ್ಲದೆ ಅಸಲು ಮತ್ತು ಅನುಪಾತದ APR ಅನ್ನು ಪಾವತಿಸುವ ಮೂಲಕ ಸಾಲವನ್ನು ಹಿಂದಿರುಗಿಸುವ ಅಥವಾ ರದ್ದುಗೊಳಿಸುವ ಮೂಲಕ ಅವಳ/ಅವನ ಮನಸ್ಸನ್ನು ಬದಲಾಯಿಸದಾದ ಅವಧಿ.
- vii. "ಡ್ರಾಡೌನ್ ವಿನಂತಿ" ಎಂದರೆ ಸಾಲದ ವಿತರಣೆಯನ್ನು ಕೋರಿ ಸಾಲಗಾರನಿಗೆ ಸ್ವೀಕಾರಾರ್ಹ ರೂಪದಲ್ಲಿ ಮತ್ತು ರೀತಿಯಲ್ಲಿ ಸಾಲಗಾರರಿಂದ ವಿನಂತಿ.
- viii. "ಡ್ಯೂ ಡೇಟ್" ಎಂದರೆ ಸಾಲದಾತರಿಂದ ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದಂತೆ ವಹಿವಾಟು ದಾಖಲೆಗಳ (ಅಥವಾ ಇಲ್ಲದಿದ್ದರೆ) ನಿಯಮಗಳ ಅಡಿಯಲ್ಲಿ ಯಾವುದೇ ಪಾವತಿಯು ಬಾಕಿಯಿರುವ ದಿನಾಂಕ(ಗಳು) ಎಂದರ್ಥ.
- ix. "ಸೌಲಭ್ಯ" ಎಂದರೆ ಸಾಲಗಾರರಿಂದ ಅನ್ವಯಿಸಲಾದ ಸಾಲ ಮತ್ತು ಸಾಲದಾತನು ಸಾಲಗಾರನಿಗೆ ಒದಗಿಸಬಹುದಾದ ಕ್ರೆಡಿಟ್ ಲೈನ್ ಅಡಿಯಲ್ಲಿ ಅನ್ವಯಿಸಲಾದ ನಿರೀಕ್ಷಿತ ಸಾಲವನ್ನು ಒಳಗೊಂಡಿರುತ್ತದೆ.
- X. "ಹೆಚ್ಚಿದ ವೆಚ್ಚಗಳು" ಎಂದರೆ
 - ಎ) ಸಾಲ (ಗಳು) ಅಥವಾ ಸಾಲದಾತರ ಒಟ್ಟಾರೆ ಬಂಡವಾಳದ ಮೇಲಿನ ಆದಾಯದ ದರದಲ್ಲಿನ ಕಡಿತ (ಸಾಲದಾತರಿಂದ ಹಂಚಿಕೆ ಮಾಡಬೇಕಾದ ಹೆಚ್ಚಿನ ಬಂಡವಾಳದಿಂದ ಉಂಟಾಗುವ ಬಂಡವಾಳದ ಮೇಲಿನ ಆದಾಯದ ದರದಲ್ಲಿನ ಯಾವುದೇ ಕಡಿತದ ಪರಿಣಾಮವಾಗಿ).
 - ಬಿ) ಆರ್‌ಬಿಬಿ ನಿಯಮಾವಳಿಗಳು ಅಥವಾ ಕಾಲಕಾಲಕ್ಕೆ ಅಂತಹ ಯಾವುದೇ ನಿಯಮಾವಳಿಗಳ ಅಡಿಯಲ್ಲಿ ಅಗತ್ಯವಿದ್ದಂತೆ ಅಥವಾ ಒದಗಿಸುವಿಕೆ ಸೇರಿದಂತೆ ಯಾವುದೇ ಹೆಚ್ಚುವರಿ ಅಥವಾ ಹೆಚ್ಚಿದ ವೆಚ್ಚ.
 - ಸಿ) ವಹಿವಾಟು ದಾಖಲೆಗಳ ಅಡಿಯಲ್ಲಿ ಪಾವತಿಸಬೇಕಾದ ಮತ್ತು ಪಾವತಿಸಬೇಕಾದ ಯಾವುದೇ ಮೊತ್ತದ ಕಡಿತ;
- xi "ಕಂತು" ಎಂದರೆ ಸಾಲದ ಅವಧಿಯಲ್ಲಿ ಬಡ್ಡಿಯೊಂದಿಗೆ ಸಾಲವನ್ನು ಭೋಗ್ಯಗೊಳಿಸಲು ಅಗತ್ಯವಾದ ವಹಿವಾಟು ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದ ಮಾಸಿಕ ಪಾವತಿಯ ಮೊತ್ತ.
- xii "ಬಡ್ಡಿ" ಎಂದರೆ ಈ ವಿತರಣಾ ನಿಯಮಗಳಿಗೆ ಅನುಸಾರವಾಗಿ ಬಾಕಿ ಉಳಿದಿರುವ ಬ್ಯಾಲೆನ್ಸ್ ಗೆ ಸಾಲಗಾರನಿಗೆ ಸಾಲಗಾರನು ಪಾವತಿಸಬೇಕಾದ ಬಡ್ಡಿ.
- xiii. "ಸಾಲ" ಎಂದರೆ ಸಾಲಗಾರರಿಂದ ಅರ್ಜಿ ಸಲ್ಲಿಸಿದ ಸಾಲದ ಮೊತ್ತ ಮತ್ತು ವಿತರಣಾ ನಿಯಮಗಳ ಪ್ರಕಾರ ಸಾಲದಾತರಿಂದ ಮಂಜೂರು ಮಾಡಿದ್ದು.
- xiv. "ಸಾಲ ಸಾರಾಂಶ" ಎಂದರೆ ಸಾಲಗಾರರಿಂದ ಅರ್ಜಿ ಸಲ್ಲಿಸಿದ ಸಾಲದ ಮೊತ್ತ ಮತ್ತು ವಿತರಣಾ ನಿಯಮಗಳ ಪ್ರಕಾರ ಸಾಲದಾತರಿಂದ ಸರಿಯಾಗಿ ಮಂಜೂರು ಮಾಡಿದ್ದು.
- xv "MITC ಗಳು" ಎಂದರೆ ಈ ವಿತರಣಾ ನಿಯಮ "ಅನುಬಂಧ ಎ" ಎಂದು ಲಗತ್ತಿಸಲಾದ ವಿತರಣಾ ನಿಯಮಗಳ ಪ್ರಮುಖ ನಿಯಮಗಳು ಮತ್ತು ಷರತ್ತುಗಳು.
- xvi "ನಿರ್ವಹಿಸದ ಆಸ್ತಿಗಳು (NPA)" ಎಂದರೆ ಅವಧಿಯು ಸಾಲಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಯ ಸಂದರ್ಭದಲ್ಲಿ, ನಿರ್ದಿಷ್ಟ ವಿಶ್ರಾಂತಿಗಳಲ್ಲಿ ಅನ್ವಯಿಸಲಾದ ಬಡ್ಡಿಯು 90 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿದ್ದರೆ ಖಾತೆಯನ್ನು NPA ಎಂದು ವರ್ಗೀಕರಿಸಲಾಗುತ್ತದೆ.
- xvii. "ಪೂರ್ವಪಾವತಿ ಶುಲ್ಕಗಳು". ಸಾಲದ ಒಂದು ಭಾಗದ ಪೂರ್ವಪಾವತಿಯ ಸಂದರ್ಭದಲ್ಲಿ, ಹೊಸ ಬಾಕಿ ಉಳಿದಿರುವ ಬಾಕಿ ಮತ್ತು ಅಸ್ತಿತ್ವದಲ್ಲಿರುವ ಬಾಕಿ ಉಳಿದಿರುವ ನಡುವಿನ ವ್ಯತ್ಯಾಸಕ್ಕೆ ಸಮನಾದ ಮೊತ್ತವನ್ನು ಸಾಲಗಾರನು ಪೂರ್ವಪಾವತಿ ಶುಲ್ಕವಾಗಿ ಪಾವತಿಸಬೇಕು. ಈ ವ್ಯಾಖ್ಯಾನದ ಉದ್ದೇಶಕ್ಕಾಗಿ.
- xviii "ಹೊಸ ಬಾಕಿ ಉಳಿದಿರುವ ಬ್ಯಾಲೆನ್ಸ್" ಎಂದರೆ ಸಾಲದ ಅಡಿಯಲ್ಲಿ ಯಾವುದೇ ಕಂತುಗಳ ಪೂರ್ವಪಾವತಿಗೆ ಅನುಗುಣವಾಗಿ ಮತ್ತು ನಂತರದ ಸಾಲದ ಅಡಿಯಲ್ಲಿ ಬಾಕಿ ಉಳಿದಿರುವ ಮೊತ್ತ.
- xix. "ಅಸ್ತಿತ್ವದಲ್ಲಿರುವ ಬಾಕಿ ಉಳಿದಿರುವ ಬಾಕಿ" ಎಂದರೆ ಸಾಲದ ಅಡಿಯಲ್ಲಿ ಸಂಬಂಧಿತ ಕಂತನ್ನು ಪೂರ್ವಪಾವತಿ ಮಾಡುವ ಮೊದಲು ಸಾಲದ ಅಡಿಯಲ್ಲಿ ಪಾವತಿಸಲು ಬಾಕಿ ಉಳಿದಿರುವ ಮೊತ್ತ, ಸಾಲದಾತನು ಒದಗಿಸಿದ ಮರುಪಾವತಿ ವೇಳಾಪಟ್ಟಿಯಲ್ಲಿ ಸೂಚಿಸಿರುವಂತೆ. xx. "ಬಾಕಿ ಉಳಿದಿರುವ ಬ್ಯಾಲೆನ್ಸ್" ಎಂದರೆ ಒಟ್ಟಾರೆಯಾಗಿ ಅಸಲು, ಬಡ್ಡಿ, ಚಕ್ರಬಡ್ಡಿ, ಡೀಫಾಲ್ಟ್ ಶುಲ್ಕಗಳು/ಹೆಚ್ಚುವರಿ ಬಡ್ಡಿ, ಯಾವುದೇ ಇತರ ಶುಲ್ಕಗಳು, ಬಾಕಿಗಳು ಮತ್ತು ಪಾವತಿಸಬೇಕಾದ ಹಣ, ವೆಚ್ಚಗಳು ಮತ್ತು ಖರ್ಚುಗಳು, ಮರುಪಾವತಿಸಬಹುದಾದದ್ದು, ಸಾಲಕ್ಕೆ ಸಂಬಂಧಿಸಿದಂತೆ ಅವುಗಳಲ್ಲಿ ಯಾವುದಾದರೂ ಕಾಲಕಾಲಕ್ಕೆ ಬಾಕಿ ಉಳಿದಿರುವ ಮೊತ್ತ ಅಥವಾ ಇಲ್ಲವೇ.
- xxi "ಮರುಪಾವತಿ" ಎಂದರೆ ಡೀಫಾಲ್ಟ್ ಶುಲ್ಕಗಳು/ಹೆಚ್ಚುವರಿ ಬಡ್ಡಿ ಅಥವಾ ಇತರೆ, ಬದ್ಧತೆ ಮತ್ತು/ಅಥವಾ ವಹಿವಾಟಿನ ದಾಖಲೆಗಳ ಪ್ರಕಾರ ಪಾವತಿಸಬೇಕಾದ ಯಾವುದೇ ಇತರ ಅಥವಾ ಇತರ ಬಾಕಿಗಳನ್ನು ಒಳಗೊಂಡಂತೆ ಕಂತುಗಳ ಮೂಲಕ ಸಾಲದ ಅಸಲು ಮೊತ್ತವನ್ನು ಬಡ್ಡಿಯೊಂದಿಗೆ ಸಾಲದಾತನಿಗೆ ಮರುಪಾವತಿ ಮಾಡುವುದು.
- xxii "ಮರುಪಾವತಿ ವೇಳಾಪಟ್ಟಿ" ಎಂದರೆ ಸಾಲದ ಮರುಪಾವತಿಯ ನಿಖರವಾದ ದಿನಾಂಕಗಳ ವಿವರಗಳನ್ನು ಒಳಗೊಂಡಿರುವ ಸಾಲದ ಮರುಪಾವತಿಯ ನಿಗದಿತ ಪ್ರಕ್ರಿಯೆ, ಮರುಪಾವತಿಯ ಆವರ್ತನ, ಅಸಲು ಮತ್ತು ಬಡ್ಡಿಯ ನಡುವಿನ ವಿಭಜನೆ, ಯಾವುದೇ ಇತರ ಶುಲ್ಕಗಳು, ಫೀಗಳು ಅಥವಾ "ಅನುಬಂಧ ಬಿ" ನಲ್ಲಿ ಲಗತ್ತಿಸಲಾದ ಸಾಲದಾತನ ವಹಿವಾಟು ದಾಖಲೆಗಳನ್ನೊಳಗೊಂಡ ಇತರ ಬಾಕಿಗಳು.
- xxiii. "ಮಂಜೂರಾತಿ ಪ್ರಾಧಿಕಾರ" ಎಂದರೆ, (ಮಿತಿಯಿಲ್ಲದ) ನಿರ್ಬಂಧಗಳನ್ನು ಜಾರಿಗೊಳಿಸಲು, ನಿರ್ವಹಿಸಲು, ಕಾರ್ಯಗತಗೊಳಿಸಲು ಮತ್ತು/ಅಥವಾ ಜಾರಿಗೊಳಿಸಲು ಸರಿಯಾಗಿ ನೇಮಕಗೊಂಡ, ಅಧಿಕಾರ ಅಥವಾ ಅಧಿಕಾರ ಹೊಂದಿರುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಎಂದರ್ಥ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ. xxiv. "ವಿಶೇಷ ಉಲ್ಲೇಖ ಖಾತೆ (SMA)" ಎಂದರೆ ಪ್ರಾರಂಭಿಕ ಒತ್ತಡದ ಚಿಹ್ನೆಗಳನ್ನು ಪ್ರದರ್ಶಿಸುವ ಖಾತೆ ಎಂದರೆ ಸಾಲಗಾರನು ಅವಳ/ಅವನ ಸಾಲದ ಬಾಧ್ಯತೆಗಳ ಸಕಾಲಿಕ ಸೇವೆಯಲ್ಲಿ ಡೀಫಾಲ್ಟ್ ಆದರೆ, ಆದರೂ ಖಾತೆಯನ್ನು ಇನ್ನೂ NPA ಎಂದು ವರ್ಗೀಕರಿಸಲಾಗಿಲ್ಲ. xxv "ಅವಧಿ"ಯು ವಹಿವಾಟು ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಾಲದ ಅವಧಿಯಾಗಿರುತ್ತದೆ.

xxvi "ವಹಿವಾಟು ದಾಖಲೆಗಳು" ಈ ಸಾಲಕ್ಕೆ ಸಂಬಂಧಿಸಿದಂತೆ ಸಾಲಗಾರನಿಗೆ ನೀಡಿದ ಮಂಜೂರಾತಿ ಪತ್ರ, ಸಾಲದ ಸಾರಾಂಶ, ವಿತರಣಾ ನಿಯಮಗಳು ಮತ್ತು ಪ್ರಮಾಣಿತ ನಿಯಮಗಳು ಮತ್ತು ಸಾಲದಾತರಿಂದ ವಹಿವಾಟು ದಾಖಲೆಗಳಾಗಿ ಗೊತ್ತುಪಡಿಸಿದ ಇತರ ದಾಖಲೆಗಳನ್ನು ಒಳಗೊಂಡಿರುತ್ತದೆ.

xxvii "ತೆರಿಗೆ" ಎಂದರೆ ಯಾವುದೇ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ("ಜಿಎಸ್‌ಟಿ"), ಲೆವಿ, ಇಂಪೋಸ್ಟ್, ಸುಂಕ ಅಥವಾ ಇತರ ಶುಲ್ಕ ಅಥವಾ ಅದೇ ರೀತಿಯ ಸ್ವರೂಪದ ತಡೆಹಿಡಿಯುವಿಕೆ (ಯಾವುದೇ ಪಾವತಿಯಲ್ಲಿ ವಿಫಲತೆ ಅಥವಾ ಪಾವತಿಸುವಲ್ಲಿ ಯಾವುದೇ ವಿಳಂಬಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಯಾವುದೇ ದಂಡ ಅಥವಾ ಬಡ್ಡಿ ಸೇರಿದಂತೆ ಅದೇ); ಮತ್ತು ಕ್ಯಾಪಿಟಲ್‌ಸ್‌ಟ್ ಪದಗಳನ್ನು ಇಲ್ಲಿ ವಿವರಿಸಲಾಗಿಲ್ಲ, ಅರ್ಜಿ ನಮೂನೆ ಅಥವಾ ಡ್ರಾಫ್ಟ್ ವಿನಂತಿಯ ಅಡಿಯಲ್ಲಿ ಅಂತಹ ಪದಗಳಿಗೆ ಅರ್ಥವನ್ನು ಹೊಂದಿದೆ;

2. ವ್ಯಾಖ್ಯಾನ

ಈ ಪ್ರಮಾಣಿತ ನಿಯಮಗಳಲ್ಲಿ ಬಳಸಲಾದ ಎಲ್ಲಾ ಕ್ಯಾಪಿಟಲ್‌ಸ್‌ಟ್ ಪದಗಳು ಇಲ್ಲಿ ವಿವರಿಸಲಾಗಿಲ್ಲ, ಸಾಲದ ಸಾರಾಂಶದ ಅಡಿಯಲ್ಲಿ ಅಂತಹ ನಿಯಮಗಳಿಗೆ ಅರ್ಥವನ್ನು ಹೊಂದಿದೆ.

3. ಸಾಲದ ವಿತರಣೆ

3.1 ಲಭ್ಯತೆಯ ಅವಧಿಯಲ್ಲಿ, ಸಾಲದಾತನು ಸಾಲಗಾರನಿಗೆ ಸಾಲವನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಸಾಲಗಾರನ ಅಗತ್ಯತೆಗಳ ಪ್ರಕಾರ ವಿತರಿಸುತ್ತಾನೆ.

3.2 ಎರವಲುಗಾರನ ಕೋರಿಕೆಯ ಮೇರೆಗೆ ಸಾಲವನ್ನು ವಿತರಿಸಲಾಗುವುದು (ಎ) ಡೀಫಾಲ್ಟ್ ಈವೆಂಟ್ ಸಂಭವಿಸದಿದ್ದರೆ ಮತ್ತು (ಬಿ) ಸಾಲದಾತನ ಮೇಲೆ ಯಾವುದೇ ವಸ್ತು ಪ್ರತಿಕೂಲ ಪರಿಣಾಮಗಳು ಇಲ್ಲದಿದ್ದರೆ ಮತ್ತು (ಸಿ) ಎರವಲುಗಾರನು ವಹಿವಾಟು ದಾಖಲೆಗಳಲ್ಲಿರುವ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡರೆ.

3.3 ಅದು, ಕೂಲಿಂಗ್-ಆಫ್ ಅವಧಿಯಲ್ಲಿ, ಎರವಲುಗಾರನು ಅವನ/ಅವಳ ನಿರ್ಗಮನ ಆಯ್ಕೆಯನ್ನು ಯಾವುದೇ ದಂಡವಿಲ್ಲದೆ ಅಸಲು ಮೊತ್ತ ಮತ್ತು ಅನುಪಾತದ ವಾರ್ಷಿಕ ಶೇಕಡಾವಾರು ದರವನ್ನು ಪಾವತಿಸುವ ಮೂಲಕ ಪಡೆಯಬಹುದು. ಆದಾಗ್ಯೂ, ಎಕ್ಸಿಸ್ಟ್ ಆಯ್ಕೆಯನ್ನು ಪಡೆಯಲು ಎರವಲುಗಾರನು ಸಾಲದ ಮೊತ್ತವನ್ನು ವಿತರಿಸಿದ ಬ್ಯಾಂಕ್ ಖಾತೆಯ ನಕಲನ್ನು ಸಲ್ಲಿಸಬೇಕು, ಜೊತೆಗೆ ಕೂಲಿಂಗ್-ಆಫ್ ಅವಧಿಯಲ್ಲಿ ಸಾಲಗಾರನು ಸಾಲದ ಮೊತ್ತವನ್ನು ಬಳಸಲಿಲ್ಲ ಎಂಬ ಭರವಸೆಯನ್ನು ಸಲ್ಲಿಸಬೇಕು.

3.4 ಸಾಲದ ಮಂಜೂರಾತಿ ಪತ್ರವನ್ನು ಮಂಜೂರು ಮಾಡಿದ ನಂತರ ಸಾಲಗಾರನ ವಿನಂತಿಯನ್ನು ಸಾಲದಾತನು ತಿರಸ್ಕರಿಸದ ಹೊರತು ಬದಲಾಯಿಸಲಾಗುವುದಿಲ್ಲ.

3.5 ಎಲ್ಲಾ ಷರತ್ತುಗಳ ಪೂರ್ವನಿರ್ದೇಶನಗಳ ತೃಪ್ತಿಗೆ ಒಳಪಟ್ಟು, ಸಾಲದಾತನು ಸಾಲವನ್ನು ಖಾತೆಗೆ ವಿತರಿಸುತ್ತಾನೆ ಮತ್ತು ಸಾಲವನ್ನು ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಮತ್ತು ವಹಿವಾಟು ದಾಖಲೆಗಳ ಅಡಿಯಲ್ಲಿ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಸಾಲಗಾರನು ದೃಢೀಕರಿಸುತ್ತಾನೆ. ಸಾಲದಾತನು ಖಾತೆಗೆ ಮಾಡಿದ ಅಂತಹ ಯಾವುದೇ ವಿತರಣೆಯು (ಸಾಲಗಾರ ಅಥವಾ ಯಾವುದೇ ಮೂರನೇ ವ್ಯಕ್ತಿಯ ಹೆಸರಿನಲ್ಲಿ) ಸಾಲದಾತರಿಂದ ನೀಡಲಾದ ಸಹ-ಮೂಲ ಸಾಲವಾಗಿರುತ್ತದೆ.

3.6 ಕೂಲಿಂಗ್-ಆಫ್ ಅವಧಿಯಲ್ಲಿ ಯಾವುದೇ ದಂಡವಿಲ್ಲದೆ ಅಸಲು ಮತ್ತು ಅನುಪಾತದ ವಾರ್ಷಿಕ ಶೇಕಡಾವಾರು ದರವನ್ನು ಪಾವತಿಸುವ ಮೂಲಕ ಮಂಜೂರಾದ ಡಿಜಿಟಲ್ ಲೋನ್‌ನಿಂದ ನಿರ್ಗಮನವನ್ನು ಪಡೆಯಬಹುದು, ಆದಾಗ್ಯೂ ಕೂಲಿಂಗ್-ಆಫ್ ಅವಧಿಯಲ್ಲಿ ಸಾಲದ ಮೊತ್ತವನ್ನು ರದ್ದುಗೊಳಿಸಲು ಅರ್ಹತೆ ಪಡೆಯಲು, ಸಾಲಗಾರನು ಸಾಲದ ಮೊತ್ತವನ್ನು ವಿತರಿಸಿದ ಬ್ಯಾಂಕ್ ಖಾತೆಯ ನಕಲನ್ನು ಸಲ್ಲಿಸುವ ಅಗತ್ಯವಿದೆ, ಜೊತೆಗೆ ಕೂಲಿಂಗ್-ಆಫ್ ಅವಧಿಯಲ್ಲಿ ಸಾಲಗಾರನು ಸಾಲದ ಮೊತ್ತವನ್ನು ಬಳಸಲಿಲ್ಲ ಎಂಬ ಭರವಸೆಯೊಂದಿಗೆ.

4. ಸಾಲದ ಮೇಲಿನ ಬಡ್ಡಿ

4.1 ಮೇಲಿನ ಸಾಲದ ಸಾರಾಂಶದಲ್ಲಿ ನಿರ್ದಿಷ್ಟಪಡಿಸಿದಂತೆ ಸಾಲವು ಬಡ್ಡಿ ದರಕ್ಕೆ ಒಳಪಟ್ಟಿರುತ್ತದೆ.

4.2 ಡೀಫಾಲ್ಟ್ ಘಟನೆಯ ಸಂದರ್ಭದಲ್ಲಿ, ಸಾಲದ ಸಾರಾಂಶ ಮತ್ತು/ಅಥವಾ ಇತರ ವಹಿವಾಟು ದಾಖಲೆಗಳಲ್ಲಿ ಉಲ್ಲೇಖಿಸಲಾದ ಡೀಫಾಲ್ಟ್ ಶುಲ್ಕಗಳು, ಜೊತೆಗೆ ಯಾವುದೇ ಅನ್ವಯವಾಗುವ ಶುಲ್ಕಗಳು (ಜೊತೆಗೆ GST) ಜೊತೆಗೆ ಮಿತೀಮೀರಿದ ಮೊತ್ತವನ್ನು ಬೇಡಿಕೆಯ ಮೇರೆಗೆ ಸಾಲಗಾರನಿಗೆ ಪಾವತಿಸಲು ಸಾಲಗಾರನು ನಿರ್ಬಂಧಿತನಾಗಿರುತ್ತಾನೆ. ಈ ಬಾಧ್ಯತೆಯು ಪಾವತಿಯ ಮೂಲ ದಿನಾಂಕದಿಂದ (ಮತ್ತು ಒಳಗೊಂಡಿರುತ್ತದೆ) ನಿಜವಾದ ಪಾವತಿಯ ದಿನಾಂಕದವರೆಗೆ (ಆದರೆ ಒಳಗೊಂಡಿಲ್ಲ) ವಿಸ್ತರಿಸುತ್ತದೆ.

4.3 ಎರವಲುಗಾರನು (i) ವಹಿವಾಟು ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದ ಬಡ್ಡಿದರಗಳು ಸಮಂಜಸವಾಗಿದೆ ಮತ್ತು ಎರವಲುಗಾರನು ಯಾವುದೇ ಪಾವತಿಗಳನ್ನು ಮಾಡಲು ವಿಫಲವಾದ ಸಂದರ್ಭದಲ್ಲಿ ಸಾಲದಾತನಿಂದ ಉಂಟಾದ ನಷ್ಟದ ನಿಜವಾದ ಪೂರ್ವ ಅಂದಾಜಾಗಿದೆ; ಮತ್ತು (ii) ಸಾಲಗಾರನು ಪಾವತಿಸಬೇಕಾದ ಬಡ್ಡಿದರವು ಆರ್‌ಬಿಎ ಮತ್ತು ಬಡ್ಡಿಯ ಮೇಲೆ ಪ್ರಭಾವ ಬೀರುವ ಇತರ ಅಂಶಗಳಿಂದ ಬದಲಾಯಿಸಬಹುದಾದ ವಿತ್ತೀಯ ನೀತಿಗಳ ಆಧಾರದ ಮೇಲೆ ನಿರೀಕ್ಷಿತ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ಒಪ್ಪಿಕೊಳ್ಳುತ್ತಾನೆ.

5. ಸಾಲದ ಮರುಪಾವತಿ ಮತ್ತು ಪೂರ್ವಪಾವತಿ

5.1 ಎರವಲುಗಾರನು ಕೆಳಗೆ ಸೂಚಿಸಿದಂತೆ ಮರುಪಾವತಿ ವೇಳಾಪಟ್ಟಿಗೆ ಅನುಗುಣವಾಗಿ ಸಾಲವನ್ನು ಮರುಪಾವತಿ ಮಾಡಬೇಕು.

5.2 ಆಯಾ ನಿಗದಿತ ದಿನಾಂಕವು ವ್ಯವಹಾರದ ದಿನವಲ್ಲದಿದ್ದರೆ, ಸಾಲಗಾರನು ಹಿಂದಿನ ವ್ಯವಹಾರ ದಿನದಂದು ಪಾವತಿಯನ್ನು ಮಾಡಬೇಕು.

5.3 ಎರವಲುಗಾರರಿಂದ ಮಾಡಿದ ಪಾವತಿಗಳನ್ನು ಮುಕ್ತವಾಗಿ ವರ್ಗಾಯಿಸಬಹುದಾದ ನಿಧಿಗಳಾಗಿ ಮಾಡಲಾಗುತ್ತದೆ, ಯಾವುದೇ ಸೆಟ್-ಆಫ್, ಕೌಂಟರ್

ಕ್ಷೇಮಗಳು ಅಥವಾ ಯಾವುದೇ ಕಡಿತಗಳಿಗೆ ಒಳಪಡುವುದಿಲ್ಲ. ಸಾಲಗಾರನು ಸಾಲದಾತನಿಗೆ ಮಾಡಬೇಕಾದ ಪಾವತಿಯಿಂದ ಮೂಲದಲ್ಲಿ ಯಾವುದೇ ತೆರಿಗೆಯನ್ನು ಕಡಿತಗೊಳಿಸಬಾರದು ಅಥವಾ ತಡೆಹಿಡಿಯಬಾರದು.

5.4 ಸಾಲದಾತನು ಯಾವುದೇ ಸಮಯದಲ್ಲಿ, ಸಾಲದ ವಿನಿಯೋಗವಾಗದ ಭಾಗವನ್ನು ಯಾವುದಾದರೂ ಇದ್ದರೆ ರದ್ದುಗೊಳಿಸಬಹುದು ಮತ್ತು ಡಿಫಾಲ್ಟ್ ಘಟನೆಯ ಸಂದರ್ಭದಲ್ಲಿ ಬೇಡಿಕೆಯ ಮೇರೆಗೆ ವಿತರಿಸಿದ ಸಾಲದ ಯಾವುದೇ ಅಥವಾ ಎಲ್ಲಾ ಭಾಗವನ್ನು ಮರುಪಡೆಯಬಹುದು. ಅಂತಹ ಮರುಪಡೆಯುವಿಕೆಯ ನಂತರ, ಸಾಲದಾತನು ನಿಗದಿಪಡಿಸಿದ ಸಾಲ ಮತ್ತು ಇತರ ಮೊತ್ತಗಳನ್ನು ತಕ್ಷಣವೇ ಪಾವತಿಸಬೇಕಾಗುತ್ತದೆ.

5.5 ಎರವಲುಗಾರನು ಸಾಲದ ಅಡಿಯಲ್ಲಿ ಅಸಲು ಮೊತ್ತವನ್ನು, ವಹಿವಾಟು ದಾಖಲೆಗಳಲ್ಲಿ ಒದಗಿಸಿದಂತೆ ಅಥವಾ ಕಾಲಕಾಲಕ್ಕೆ ಸಾಲದಾತನು ತಿಳಿಸುವಂತಹ ಅನುಪಾತ ಮತ್ತು ಆವರ್ತಕತೆಯಲ್ಲಿ ಮರುಪಾವತಿ ಮಾಡತಕ್ಕದ್ದು.

5.6 ಎರವಲುಗಾರನು ನಿಗದಿತ ದಿನಾಂಕದಂದು ಇಲ್ಲಿ ಉಲ್ಲೇಖಿಸಲಾದ ಸಾಲದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ, ಎರವಲುಗಾರನು ಮರುಪಾವತಿಯ ದಿನಾಂಕದವರೆಗೆ ನಿಗದಿತ ದಿನಾಂಕದಿಂದ ಮಿತಿಮೀರಿದ ಮೊತ್ತದ ಇತರ ಡೀಫಾಲ್ಟ್ ಶುಲ್ಕಗಳೊಂದಿಗೆ ಸಾಲ ನೀಡುವ ಸೇವಾ ಪೂರೈಕೆದಾರರ ವಿಳಂಬ ಪಾವತಿ ಶುಲ್ಕಗಳನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಈ ಷರತ್ತಿನ ಅಡಿಯಲ್ಲಿ ಬರುವ ಯಾವುದೇ ಅನ್ವಯವಾಗುವ ಬಡ್ಡಿಯನ್ನು ಅಸ್ತಿತ್ವದಲ್ಲಿರುವ ಮಿತಿಮೀರಿದ EMI ನಲ್ಲಿ ಸೇರಿಸಲಾಗುತ್ತದೆ ಮತ್ತು EMI ಮೊತ್ತದ ಜೊತೆಗೆ ಪಾವತಿಸಬೇಕಾಗುತ್ತದೆ.

5.7 ಸಾಲಗಾರನು ನಿಗದಿತ ದಿನಾಂಕದ ಮೊದಲು ಸಾಲವನ್ನು ಪೂರ್ವಪಾವತಿ ಮಾಡಲು ಆಯ್ಕೆಮಾಡಿದರೆ, ಪೂರ್ವಪಾವತಿಯು ಸಾಲದ ಸಾರಾಂಶದಲ್ಲಿ ಪಟ್ಟಿ ಮಾಡಲಾದ ಪೂರ್ವಪಾವತಿ ಶುಲ್ಕಗಳು ಮತ್ತು ಪೂರ್ವಪಾವತಿಗೆ ಸಂಬಂಧಿಸಿದ ಯಾವುದೇ ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ.

6. ಪ್ರಾತಿನಿಧ್ಯಗಳು ಮತ್ತು ವಾರಂಟ್‌ಗಳು

6.1 ಸಾಲಗಾರನು ಸಾಲದಾತನನ್ನು ಪ್ರತಿನಿಧಿಸಿ ಮತ್ತು ವಾರಂಟ್ ಮಾಡುತ್ತಾನೆ:

ಎ) ಸಾಲಗಾರನು ಅನ್ವಯವಾಗುವ ಎಲ್ಲಾ ಕಾನೂನುಗಳಿಗೆ ಅನುಗುಣವಾಗಿರುತ್ತಾನೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ವಹಿವಾಟು ದಾಖಲೆಗಳ ಅಡಿಯಲ್ಲಿ ಅವನ/ಅವಳ ಕಟ್ಟುಪಾಡುಗಳನ್ನು ಪ್ರವೇಶಿಸಲು ಮತ್ತು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಅಧಿಕಾರಗಳನ್ನು (ಇದು ಪೂರ್ಣ ಪ್ರಮಾಣದಲ್ಲಿ ಮತ್ತು ಪರಿಣಾಮದಲ್ಲಿ) ಪಡೆದುಕೊಂಡಿದ್ದಾನೆ;

ಬಿ) ವಹಿವಾಟು ದಾಖಲೆಗಳು ಅನ್ವಯವಾಗುವ ಕಾನೂನುಗಳ ಪ್ರಕಾರ ತಮ್ಮ ನಿಯಮಗಳಿಗೆ ಅನುಸಾರವಾಗಿ ಜಾರಿಗೊಳಿಸಬಹುದಾದ ಸಾಲಗಾರನ ಕಾನೂನುಬದ್ಧ, ಮಾನ್ಯ ಮತ್ತು ಒಳಪಡುವ ಬಾಧ್ಯತೆಗಳನ್ನು ಹೊಂದಿದೆ;

ಸಿ) ಎರವಲುಗಾರನ ಪ್ರವೇಶ, ವಿತರಣೆ ಮತ್ತು ಕಾರ್ಯಕ್ಷಮತೆ ಮತ್ತು ವಹಿವಾಟು ದಾಖಲೆಗಳ ಮೂಲಕ ಪರಿಗಣಿಸಲಾದ ವಹಿವಾಟುಗಳು, (ಎ) ಯಾವುದೇ ಕಾನೂನಿನೊಂದಿಗೆ; (ಬಿ) ಸಾಲಗಾರನ ಮೇಲೆ ಅಥವಾ ಅವನ/ಅವಳ ಯಾವುದೇ ಸ್ವತ್ತುಗಳ ಒಳಪಡುವ ಯಾವುದೇ ದಾಖಲೆಯೊಂದಿಗೆ ಸಂಘರ್ಷ ಮಾಡುವುದಿಲ್ಲ.

ಡಿ) ಸಾಲದಾತನಿಗೆ ಬಹಿರಂಗಪಡಿಸಿದ ಮಟ್ಟಿಗೆ ಹೊರತುಪಡಿಸಿ, ಯಾವುದೇ ದಾವೆ, ಮಧ್ಯಸ್ಥಿಕೆ, ಆದಳಿತಾತ್ಮಕ ಅಥವಾ ಇತರ ಪ್ರಕ್ರಿಯೆಗಳು ಬಾಕಿ ಉಳಿದಿಲ್ಲ ಅಥವಾ ಸಾಲಗಾರ ಅಥವಾ ಅದರ ಸ್ವತ್ತುಗಳ ವಿರುದ್ಧ ಬೆದರಿಕೆ ಇಲ್ಲ, ಇದು ಪ್ರತಿಕೂಲವಾಗಿ ನಿರ್ಧರಿಸಿದರೆ, ವಸ್ತು ವ್ಯತಿರಿಕ್ತ ಪರಿಣಾಮ ಬೀರಬಹುದು. ಇದಲ್ಲದೆ, ಎರವಲುಗಾರನು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಮತ್ತು ಯಾವುದೇ ಇತರ ಕ್ರಮಗಳನ್ನು ತೆಗೆದುಕೊಂಡಿಲ್ಲ ಅಥವಾ ಅವನ/ಅವಳ ದಿವಾಳಿತನ, ದಿವಾಳಿತನಕ್ಕಾಗಿ ಯಾವುದೇ ನ್ಯಾಯಾಲಯ / ಇತರ ಪ್ರಾಧಿಕಾರಗಳಲ್ಲಿ ಅದರ ವಿರುದ್ಧ ಅಥವಾ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿಲ್ಲ.

ಇ) ಸಾಲ ನೀಡುವ ಸೇವೆ ಒದಗಿಸುವವರ ಮೂಲಕ ಅಥವಾ ನೇರವಾಗಿ, ಕಾಲಕಾಲಕ್ಕೆ ಸಾಲಗಾರನಿಗೆ ಸಾಲಗಾರರಿಂದ ಅಥವಾ ಸಾಲಗಾರನ ಪರವಾಗಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜ ಮತ್ತು ನ್ಯಾಯೋಚಿತ/ಸತ್ಯ, ಮತ್ತು ಎಲ್ಲ ವಿಷಯಗಳಲ್ಲಿ ಪೂರ್ಣವಾಗಿತ್ತು ಮತ್ತು ಸರಿಯಾಗಿತ್ತು ಮತ್ತು (ಬಿ) ಸಾಲದಾತರಿಗೆ ಯಾವುದೇ ಮಾಹಿತಿಯ ಸಂವಹನ ಅಥವಾ ಪೂರೈಕೆಯ ದಿನಾಂಕದಿಂದ ಅಂತಹ ಮಾಹಿತಿಯನ್ನು ಯಾವುದೇ ವಿಷಯದಲ್ಲಿ ಸುಳ್ಳು ಅಥವಾ ತಪ್ಪು ದಾರಿಗಳಿಗಿರುವ ಯಾವುದೇ ಘಟನೆ ಸಂಭವಿಸಿಲ್ಲ;

6.2 ಇದರಲ್ಲಿ ಸೂಚಿಸಲಾದ ಪ್ರತಿಯೊಂದು ಪ್ರಾತಿನಿಧ್ಯಗಳು ಅಧಿಕಾರಾವಧಿಯಲ್ಲಿ ಪ್ರತಿ ದಿನ ಪುನರಾವರ್ತನೆಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ

ಸಾಲ 7. ಒಡಂಬಡಿಕೆಗಳು

ಸಾಲಗಾರರು ಈ ಕೆಳಗಿನಂತೆ ಒಪ್ಪಿಕೊಂಡಿರುತ್ತಾರೆ:

7.1 ಆತ/ಆಕೆಯು ಅನ್ವಯವಾಗುವ ಎಲ್ಲ ಕಾನೂನುಕಟ್ಟೆಗಳನ್ನು ಮತ್ತು ವ್ಯವಹಾರದ ದಾಖಲೆಗಳಲ್ಲಿ ನಮೂದಿಸಿರುವ ಎಲ್ಲ ನಿಯಮಗಳನ್ನು ತಕ್ಷಣ ಅನುಸರಿಸುತ್ತಾರೆ.

7.2 ಆತ/ಆಕೆಯು ನಿರ್ದಿಷ್ಟ ಸಮಯದಲ್ಲಿ, ಆದರೆ 2 ವ್ಯವಹಾರ ದಿನಗಳೊಳಗೆ, ಸಾಲದಾತ ಅಥವಾ ಸಾಲದಾತರು ನಾಮ ನಿರ್ದೇಶಿಸಿದ ಮೂರನೇ ವ್ಯಕ್ತಿ/ಸಂಸ್ಥೆಗೆ ಅವಶ್ಯಕವಾದ ಎಲ್ಲ ಮಾಹಿತಿ/ದಾಖಲಾತಿಗಳನ್ನು ನೀಡುವರು. ಅಲ್ಲದೆ, ಸಾಲಗಾರರು ಪ್ರಮಾಣಪೂರ್ವಕ ಒಪ್ಪಿರುವುದೇನೆಂದರೆ ಅವರು ಸಾಲದಾತರಿಗೆ ಒದಗಿಸಿರುವ ಎಲ್ಲ ಮಾಹಿತಿ/ದಾಖಲಾತಿಗಳು ಸರ್ವಕಾಲದಲ್ಲೂ, ಅಂದರೆ ಪಡೆದಿರುವ ಸಾಲವು ತೀರುವವರೆಗೂ/ಸಾಲದ ವಾಯಿದೆಯವರೆಗೂ ಸತ್ಯವಾಗಿರುತ್ತದೆ, ಮೌಲ್ಯಯುತ ಮತ್ತು ಸರಿಯಾಗಿರುತ್ತದೆ.

7.3 ಆತ/ಆಕೆಯು ಸಾಲದ ಮೊತ್ತವನ್ನು ಹಾಗೂ ಸಾಲದ ಸಾರಾಂಶದಲ್ಲಿ ನಮೂದಿಸಲಾಗಿರುವ ಬಾಕಿ ಹಣವನ್ನು ಸಂಪೂರ್ಣವಾಗಿ ವಾಯಿದೆಯೊಳಗೆ ಹಿಂತಿರುಗಿಸುವರು/ಪಾವತಿಸುವರು ಮತ್ತು ಸಾಲದಾತರು ಬೇಡಿಕೆ ಇತ್ತ ದಿನದಿಂದ ಮೂರು (3) ವ್ಯಾಪಾರ ದಿನಗಳೊಳಗೆ, ಸಾಲದಾತರು ಭರಿಸಬೇಕಾದ ಅಧಿಕ ವೆಚ್ಚವನ್ನು, ಪಾವತಿಸುತ್ತಾರೆ ಮತ್ತು ಹಾಗೆ ತಿಳಿಸಿದ ಅಧಿಕ ವೆಚ್ಚದ ಮೊತ್ತವು ಸಾಲದಾತರ ಸ್ವಂತ ಅಭಿಪ್ರಾಯದಲ್ಲಿ ಅತ್ಯಂತ ಸಮಂಜಸವಾಗಿರುತ್ತದೆ.

7.4 ಆತ/ಆಕೆಯು ಸಾಲದಾತರಿಂದ ಪಡೆದ ಸಾಲದ ಮೊತ್ತ ಹಾಗೂ ವ್ಯವಹಾರದ ದಾಖಲಾತಿಗಳಲ್ಲಿ ನಮೂದಿಸಲಾಗಿರುವ ಎಲ್ಲ ಬಾಧ್ಯತೆಗಳನ್ನು ಸರಿ ಸಮಾನವಾಗಿ ಮತ್ತು ಆದ್ಯತೆ ರೀತಿಯಾಗಿ (ಪರಿ-ಪಸು), ಸಾಲಗಾರರು ಇತರ ಬ್ಯಾಂಕ್, ಎನ್‌ಬಿಎಫ್‌ಸಿ (ನಾನ್-ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೊರೇಷನ್)ಗಳು, ಮತ್ತು ಇತರ ಆರ್ಥಿಕ ಸಂಸ್ಥೆಗಳಿಂದ ಪಡೆದಿರಬಹುದಾದ ಇತರ ಸಾಲಗಳೊಂದಿಗೆ ಕನಿಷ್ಠ ಆದ್ಯತೆ ನೀಡುವುದಿಲ್ಲ.

7.5 ಸಾಲಗಾರರಿಂದ ಪಾವತಿಸಲ್ಪಡುವ ಎಲ್ಲ ಮೊತ್ತಗಳನ್ನು ಈ ಮುಂದೆ ತಿಳಿಸಲಾದ ಮಾರ್ಗದಲ್ಲಿ ಸರಿದೂಗಿಸಲಾಗುವುದು: 1) ಮೊದಲು, ವ್ಯವಹಾರದ ದಾಖಲಾತಿಗಳಲ್ಲಿ ನಮೂದಿಸಲಾಗಿರುವ, ಸಾಲದಾತರು ಭರಿಸಬೇಕಾದ ವೆಚ್ಚ, ಶುಲ್ಕ ಮತ್ತು ಖರ್ಚುಗಳು; 2) ಎರಡನೆಯದಾಗಿ, ವಿಳಂಬಿತ ಪಾವತಿಯ ಮೇಲೆ ಡಿಫಾಲ್ಟ್ ಬಡ್ಡಿಯ ಲೆಕ್ಕಕ್ಕೆ; 3) ಮೂರನೆಯದಾಗಿ, ವ್ಯವಹಾರದ ದಾಖಲಾತಿಗಳ ಪ್ರಕಾರ ಪಾವತಿಸಬೇಕಾದ ನಿಯಮಿತ ಬಡ್ಡಿ ಖಾತೆಗೆ 4) ಕೊನೆಯದಾಗಿ, ವ್ಯವಹಾರದ ದಾಖಲಾತಿಗಳ ಪ್ರಕಾರ ಸಾಲಗಾರರು ಪಾವತಿಸಬೇಕಾಗಿರುವ ಮೂಲ ಮೊತ್ತದ ಖಾತೆಗೆ ಜಮಾ ಮಾಡಲಾಗುವುದು.

7.6 ಆತ/ಆಕೆಯು ಈ ರೀತಿ ಎಲೆಕ್ಟ್ರಾನಿಕ್ ವಾಹಕಗಳಾದ ಎ-ಮೈಲ್, ಎಸ್‌ಎಂಎಸ್ ಸಂದೇಶಗಳು, ವೆಬ್‌ಸೈಟ್‌ಗಳು, ಅರ್ಜಿಗಳು, ಆನ್‌ಲೈನ್ ಒಪ್ಪಿಗೆ ಮುಂತಾದವು (ಎಲೆಕ್ಟ್ರಾನಿಕ್ ಮೀಡಿಯ/ಮಾಧ್ಯಮ)ಗಳ ಮೂಲಕ ರವಾನಿಸಲಾಗುವ ನಿಯಮ ಮತ್ತು ಷರತ್ತುಗಳು, ಆದೇಶಗಳು, ಒಪ್ಪಿಗೆಗಳು ಹಾಗೂ ಸಂಪರ್ಕಗಳು (ಕಮ್ಯುನಿಕೇಷನ್‌ಗಳು) ಅತ್ಯಂತ ಅಪಾಯಕಾರಿಯಾಗಿದ್ದು, ವಂಚನೆಯಿಂದ ಅದಲುಬದಲು ಮಾಡುವ, ತಪ್ಪು ಮಾಹಿತಿ ರವಾನಿಸುವ, ಮತ್ತು ಗೌಪ್ಯತೆ ಇಲ್ಲದಿರುವಿಕೆ ಮುಂತಾದ ಅಪಾಯಗಳಿಂದ ಕೂಡಿರುತ್ತವೆ. ಆದಾಗ್ಯೂ, ಸಾಲಗಾರರು ಸಾಲದಾತರಿಗೆ ಮತ್ತು ಸಾಲದಾತರಿಂದ ಸಾಲಗಾರರ ನಡುವೆ ಏರ್ಪಡುವ ಸಂಪರ್ಕಗಳನ್ನು, ವ್ಯವಹಾರ ದಾಖಲಾತಿಗಳು, ಅವುಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು, ಹಾಗೂ ತತ್ಸಂಬಂಧಿತ ಕಾರ್ಯಾಚರಣೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸಲು ಇಚ್ಛಿಸಿರುತ್ತಾರೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ಸಂದರ್ಭದಲ್ಲಿ ಒದಗಬಹುದಾದ ತಪ್ಪು ಅಥವಾ ಅಸಮಂಜಸ ಸಂಪರ್ಕನ ಅಥವಾ ಯಾವುದೇ ಸಂಪರ್ಕಗಳಿಂದ ತಲೆದೋರಬಹುದಾದ ಕಷ್ಟನಷ್ಟಗಳಿಗೆ ಸಾಲಗಾರರು ತಾವೇ ಜವಾಬ್ದಾರೆಯನ್ನು ಒಪ್ಪಿರುತ್ತಾರೆ, ದೃಢೀಕರಿಸುತ್ತಾರೆ, ಮತ್ತು ಪ್ರಮಾಣಪೂರ್ವಕ ಭರವಸೆ ನೀಡಿರುತ್ತಾರೆ.

7.7 ಸಾಲಗಾರರು ತಾವು ಸಾಲದಾತರಿಗೆ ನೀಡಿರುವ ಯಾವುದೇ ಪ್ರಾತಿನಿಧ್ಯಗಳಾಗಿ, ವಾರಂಟಿಗಳು, ಒಡಂಬಡಿಕೆಗಳು, ಪ್ರಮಾಣಗಳು ಅಥವಾ ಇತರ ಯಾವುದೇ ಪ್ರಮಾಣಿತ ನಿಯಮ ಅಥವಾ ವ್ಯವಹಾರದ ದಾಖಲಾತಿ ಅಥವಾ ಯಾವುದೇ ರೀತಿಯ ಡಿಫಾಲ್ಟ್‌ಗಳು, ಉಲ್ಲಂಘನೆಗಳು ಗಮನಕ್ಕೆ ಬಂದಲ್ಲಿ, ಅಥವಾ ಅಸತ್ಯ, ಅಸಂಗತ, ಅನುರೂಪವೆಂದು ತಿಳಿದ ಕೂಡಲೇ, ಪ್ರಾಮಾಣಿಕವಾಗಿ, ಲಿಖಿತ ರೂಪದಲ್ಲಿ ಸಾಲದಾತರಿಗೆ ತಕ್ಷಣ ಸೂಚನೆ ನೀಡುವರೆಂದು ಒಪ್ಪಿರುತ್ತಾರೆ. ಅಲ್ಲದೆ, ಹಾಗೆ ಸಂಭವಿಸಿರುವ ತಪ್ಪು-ಒಪ್ಪುಗಳನ್ನು ಸರಿದೂಗಿಸಲು ಸಾಲಗಾರರು ಯಾವ ಪರಿಹಾರೋಪಾಯಗಳನ್ನು ತೆಗೆದುಕೊಂಡಿರುವರೆಂದು, ಅಥವಾ ತೆಗೆದುಕೊಳ್ಳಲು ತೊಡಗುವರೆಂಬುದನ್ನು ಲಿಖಿತವಾಗಿ ಸಾಲದಾತರಿಗೆ ಸೂಚಿಸಬೇಕು. ಉಲ್ಲಂಘನೆಯನ್ನು ವರದಿ ಮಾಡಿದ ನಂತರ, ಸಾಲದಾತರು, ತಮ್ಮ ಯಾವುದೇ ಕಾನೂನಾತ್ಮಕ ಹಕ್ಕುಗಳು ಅಥವಾ ಒಪ್ಪಂದಗಳ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದಂತೆ, ತಮ್ಮ ಸ್ವವಿವೇಚನೆಯ ಪ್ರಕಾರ ಯಾವ ಕ್ರಮಗಳಿಂದ ಸರಿಪಡಿಸಬಹುದೆಂಬುದನ್ನು ಶಿಫಾರಸು ಮಾಡುವರು ಮತ್ತು ಅಂತಹ ಕ್ರಮಗಳನ್ನು ಯಾವ ಕಾಲಮಿತಿಯಲ್ಲಿ ಸಾಲಗಾರರು ಕೈಗೊಳ್ಳಬೇಕೆಂಬುದನ್ನು ನಿರ್ದೇಶಿಸುವರು.

7.8 ಸಾಲಗಾರರು, ಸೂಕ್ತ ಸಮಯದಲ್ಲಿ, ಆದರೆ 5 ದಿನಗಳಿಗಿಂತ ಮುಂಚಿತವಾಗಿ, ಸಾಲದಾರರು ಅವಶ್ಯಕವೆಂದು ವಿನಂತಿಸಿದ ಯಾವುದೇ ಹೆಚ್ಚಿನ ಮಾಹಿತಿ/ದಾಖಲೆಗಳನ್ನು ಸಾಲದಾರರಿಗೆ ಒದಗಿಸುವರು.

7.9 ಸಾಲಗಾರರು ತಾವು ಸಾಲದಾರರಿಗೆ ನೀಡಿರುವ ಎಲ್ಲ ಮಾಹಿತಿಗಳು, ದಾಖಲಾತಿಗಳು ಸಾಲ ತೀರುವವರೆಗೂ ಅಥವಾ ಸಾಲದ ವಾಯಿದೆ ಪೂರ್ಣಗೊಳ್ಳುವವರೆಗೂ ಸತ್ಯವಾಗಿರುವುದು, ಮಾನ್ಯವಾಗಿರುತ್ತಿರುವುದು ಮತ್ತು ಸರಿಯಾಗಿರುವುದನ್ನು ಕಾಪಾಡಿಕೊಂಡಿರುವರೆಂದು ಪ್ರಮಾಣಪೂರ್ವಕ ಒಪ್ಪಿಕೊಂಡಿರುವರು.

7.10 ಸಾಲಗಾರರು ತಾವು ಸಾಲದಾರರಿಂದ ಪಡೆದ ಹಣ/ಉತ್ಪನ್ನ(ವಸ್ತು)/ಸೇವೆಗಳನ್ನು ಯಾವುದೇ ಕಾರಣಕ್ಕಾದರೂ ದುರುಪಯೋಗ ಮಾಡಿಕೊಂಡಲ್ಲಿ, ಅದರ ಸಂಪೂರ್ಣ ನಷ್ಟಗಳನ್ನು ಬದಲಾಯಿಸಲಾಗದಿರುವ, ಬೇಷರತ್ತಾಗಿ ಸಾಲದಾರರಿಗೆ ಪರಿಹರಿಸಿಕೊಡುವರೆಂದು ಒಪ್ಪಿಕೊಂಡಿರುತ್ತಾರೆ.

7.11. ಸಾಲಗಾರರು ಈ ಕೆಳಗಿನವುಗಳನ್ನು ಮಾಡುವುದಿಲ್ಲ:

7.11.1 ನೇರವಾಗಿ (ಪ್ರತ್ಯಕ್ಷವಾಗಿ) ಅಥವಾ ಪರೋಕ್ಷವಾಗಿ (ಅ) ಸಾಲದ ಹಣವನ್ನು, ಪ್ರಸ್ತುತ ಯಾವುದೇ ಮಂಜೂರಾತಿ ನೀಡುವ ಅಧಿಕಾರಿಗಳಿಂದ ಮಂಜೂರಿಗೆ ಒಳಪಟ್ಟಂತೆ, ಯಾವುದೇ ಅನ್ಯ ವ್ಯವಹಾರದಲ್ಲಿ ತೊಡಗಿಸುವುದು ಅಥವಾ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶಕ್ಕಾಗಿ ಇತರ ವ್ಯಕ್ತಿ/ದೇಶದೊಂದಿಗೆ ವ್ಯವಹರಿಸುವುದಿಲ್ಲ. (ಬಿ) ಇತರ ಚಟುವಟಿಕೆಗಳಲ್ಲಿ, ಉತ್ಪಾದನೆ, ಬಳಕೆ ಮಾಡುವುದು, ವ್ಯಾಪಾರದಲ್ಲಿ, ತೊಡಗಿಕೊಳ್ಳುವುದು, ವಿತರಿಸುವುದು ಅಥವಾ ಇತರ ಯಾವುದೇ ವಿಧದಲ್ಲಿ ನಿಷಿದ್ಧ ವಸ್ತುಗಳ ಪಟ್ಟಿಯಲ್ಲಿ ಸೇರಿರುವುದಲ್ಲಿ ಭಾಗಿಯಾಗಿಯಾಗುವುದಿಲ್ಲ. ಹಾಗೂ

7.11.2 ಪ್ರತ್ಯಕ್ಷವಾಗಿ (ನೇರವಾಗಿ) ಅಥವಾ ಪರೋಕ್ಷವಾಗಿ ಯಾವುದೇ ಹಣವನ್ನು ಕೊಡುವುದಾಗಲೀ ಅಥವಾ ಕೊಡುವುದಾಗಿ ಮಾತು ಕೊಡುವುದು, ದಾನ ಮಾಡುವುದು ಅಥವಾ ಇನ್ಯಾವುದೇ ಅನುಕೂಲ ಕಲ್ಪಿಸಿಕೊಡುವ ಚಟುವಟಿಕೆಯಲ್ಲಿ ತೊಡಗಿ, ಅದರ ಉದ್ದೇಶವು ಬೇರೊಬ್ಬರ (ಅವರು ಸಾರ್ವಜನಿಕ ಕ್ಷೇತ್ರದಲ್ಲಿರುವವರೋ ಅಥವಾ ಅಲ್ಪಪ್ರಾಬಲ್ಯ ಎಂಬುದು ನಗಣ್ಯ) ಮೇಲೆ ಪರಿಣಾಮ ಉಂಟುಮಾಡುವುದು ಅಥವಾ ಬಹುಮಾನ ರೂಪದಲ್ಲಿ ನೀಡುವುದಿಲ್ಲ. ಅಥವಾ ನೀಡುವುದಾಗಿ ಮಾತು ಕೊಡುವುದರಿಂದ ಯಾವುದೇ ನಿರೀಕ್ಷಿತ ಭರವಸೆ, ನಿಷ್ಪಕ್ಷಪಾತ ಅಥವಾ ನಂಬಿಕೆಗಳ ಉಲ್ಲಂಘನೆಯಾಗದಂತೆ ಅಥವಾ ಇನ್ನಿತರ ವಿಧದಲ್ಲಿ ಅನುಚಿತ ವರ್ತನೆಗಳನ್ನು ಪ್ರದರ್ಶಿಸುವುದಿಲ್ಲವೆಂದು ಸಾಲಗಾರರು ಸಾಲದಾರರಿಗೆ ಭರವಸೆ ನೀಡಿರುತ್ತಾರೆ.

7.11.3 ಸಾಲದಾರರಿಂದ ಪಡೆದ ಸಾಲದ ಹಣವನ್ನು ಯಾವುದೇ ಸ್ಥಿರಾಸ್ತಿ ವ್ಯವಹಾರಗಳಿಗಾಗಿ (ರಿಯಲ್ ಎಸ್ಟೇಟ್), ಬಂಡವಾಳ ಮಾರುಕಟ್ಟೆ, ಈಕ್ವಿಟಿ ಮಾರುಕಟ್ಟೆಗಳಲ್ಲಿ ತೊಡಗಿಸುವುದಿಲ್ಲ. ಮತ್ತು ಯಾವುದೇ ವೈಯಕ್ತಿಕ ಸಾಲ/ಗೃಹ ಸಾಲ ಅಥವಾ ರೂಪಾಯಿ ಸಾಲಗಳಿದ್ದಲ್ಲಿ ಅವುಗಳನ್ನು ಹಿಂದಿರುಗಿಸಲು ಬಳಸುವುದಿಲ್ಲ. ಅಲ್ಲದೆ, ಸದರಿ ಸಾಲದ ಹಣವನ್ನು ಯಾವುದೇ ರೀತಿಯಲ್ಲಿ ಹೂಡಿಕೆ ಹಣವನ್ನಾಗಿ ಅಥವಾ ಕಾರ್ಪೊರೇಟ್ ವ್ಯವಹಾರಗಳಲ್ಲಿ ತೊಡಗಿಸುವುದಿಲ್ಲ.

8. ಡಿಫಾಲ್ಟ್ ಪ್ರಕರಣಗಳು:

ಸಾಮಾನ್ಯಪರಿಸ್ಥಿತಿಗಳಲ್ಲಿ, ಆದರೆ ಯಾವುದೇ ನಿರ್ಬಂಧ ಅಥವಾ ಇತಿಮಿತಿಗಳಿಗೆ ಒಳಪಟ್ಟಿರದೆ, ಈ ಮುಂದೆ ತಿಳಿಸಿರುವ ಸಂದರ್ಭ/ಪ್ರಕರಣಗಳನ್ನು ಲಗಾರರು, ಡಿಫಾಲ್ಟ್ ಅಥವಾ ಉಲ್ಲಂಘನೆ ಮಾಡಿರುವರು ಎಂದು ಪರಿಗಣಿಸಲಾಗುತ್ತದೆ (ಇನ್ನು ಮುಂದೆ “ಡಿಫಾಲ್ಟ್ ಪ್ರಕರಣಗಳು” ಎಂದು ಉಲ್ಲೇಖಿಸಲಾಗುತ್ತದೆ) ಅ) ಸಾಲಗಾರರು ಸಾಲ ಮರುಪಾವತಿ ಮಾಡಲು ನಿಗದಿತ ದಿನದಂದು ಹಣವನ್ನು ಪಾವತಿಸುವುದಿಲ್ಲ ಮತ್ತು ವ್ಯವಹಾರದ ದಾಖಲೆ ಪತ್ರಗಳಲ್ಲಿ ನಮೂದಿಸಿರುವಂತೆ ಯಾವುದೇ ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸಿರುವುದಿಲ್ಲ.

ಬಿ) ಸಾಲಗಾರರು ವ್ಯವಹಾರ ದಾಖಲೆಗಳಲ್ಲಿ ಸಲ್ಲಿಸಿರುವ ಯಾವುದೇ ಪ್ರಾತಿನಿಧ್ಯಗಳು, ವಾರಂಟಿ, ಘೋಷಣೆ, ದೃಢೀಕರಣ, ಅಥವಾ ಸಲ್ಲಿಸಿರಬಹುದೆಂದು ಭಾವಿಸಿರುವ ಅಥವಾ ಸಾಲಗಾರರು ನೀಡಿರುವ ಅಥವಾ ವ್ಯವಹಾರ ದಾಖಲೆಗಳಿಗೆ ಸಂಬಂಧಿಸಿರುವಂತೆ ನೀಡಿರುವ ಮಾಹಿತಿಗಳು ತಪ್ಪಾಗಿರುವ ಅಥವಾ ತಪ್ಪೆಂದು ಸಾಬೀತು ಪಡಿಸಲ್ಪಟ್ಟಾಗ ಅಥವಾ ಯಾವುದೇ ಮಾಹಿತಿಯು ದಾರಿತಪ್ಪಿಸುವಂತಿರುವುದೆಂದೆ ಅಥವಾ ಹಾಗಿರಬಹುದೆಂದು ತೋರಿಬಂದಾಗ.

ಕಿ) ಬೌದ್ಧಿಕ ಅಸಮತೋಲನವುಂಟಾದ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಸಾಲಗಾರರು ಕಾನೂನು ರೀತ್ಯಾ ಈ ಒಡಂಬಡಿಕೆಯಲ್ಲಿ ಕಾಣಿಸಿರುವ ಆತನ/ಆಕೆಯ ಬಾಧ್ಯತೆಗಳನ್ನು ಈಡೇರಿಸಲು ಅಸಮರ್ಥರೆಂದು ಘೋಷಿಸಲ್ಪಟ್ಟಾಗ;

ಡಿ) ಸಾಲಗಾರರು ತಾವು ಪಡೆದಿರುವ ಸಾಲವನ್ನು ನಿಗದಿತ ರೀತಿ ಮತ್ತು ವೇಳೆಯಲ್ಲಿ ಮರುಪಾವತಿಸಲು ಅಸಮರ್ಥರೆಂದಾಗ ಅಥವಾ ಅವರು ಅಸಮರ್ಥರೆಂದು ಘೋಷಿಸಲ್ಪಟ್ಟಾಗ;

ಗ). ಸಾಲಗಾರರು ಯಾವುದೇ ನ್ಯಾಯಾಲಯ, ಸರ್ಕಾರೀ ನ್ಯಾಯಮಂಡಳಿ/ನಿಯಂತ್ರಣಾಧಿಕಾರಿಗಳು/ ಮೇಲ್ವಿಚಾರಣಾಧಿಕಾರಿಗಳಿಂದ ದಂಡಾರ್ಹ ಅಪರಾಧಕ್ಕಾಗಿ, ಅಪರಾಧಗಳೆಂದು ಘೋಷಿಸಲ್ಪಟ್ಟಾಗ ಅಥವಾ ನೈತಿಕ ಪ್ರಕ್ಷುಬ್ಧತೆಯಿಂದ ಎಸಗಿದ ಅಪರಾಧಕ್ಕಾಗಿ ಶಿಕ್ಷೆಗೆ ಒಳಪಟ್ಟಾಗ.

9. ಡಿಫಾಲ್ಟ್ ಪ್ರಕರಣದ ಪರಿಣಾಮಗಳು

ಡಿಫಾಲ್ಟ್ ಪ್ರಕರಣ ನಡೆದ ಸಂದರ್ಭದಲ್ಲಿ, ಸಾಲದಾರರು ಈ ಕೆಳಗೆ ವಿವರಿಸಲಾದ ಹಕ್ಕುಗಳನ್ನು ಪಡೆಯುತ್ತಾರೆ ಅಲ್ಲದೇ, ಅನ್ವಯಿಸುವ ಕಾನೂನುಗಳಡಿಯಲ್ಲಿ ಲಭ್ಯವಿರುವ ಹಕ್ಕುಗಳನ್ನೂ ಪಡೆಯುತ್ತಾರೆ; ಹಾಗೂ, ಈ ಒಡಂಬಡಿಕೆಯಡಿಯಲ್ಲಿ ರಚಿಸಲಾಗಿರುವ ಭದ್ರತಾ ದಾಖಲೆಯಲ್ಲಿರುವ ಹಕ್ಕುಗಳನ್ನು ಪಡೆಯುತ್ತಾರೆ.

ಅ) ವಿತರಿಸದೇ ಇರುವ ಸಾಲವನ್ನು ರದ್ದುಮಾಡಿ

ಬ) ವ್ಯವಹಾರ ದಾಖಲೆಯಲ್ಲಿ ನಮೂದಿಸಲಾದ ಒಟ್ಟು ಸಾಲದ ಮೊತ್ತ ಅಥವಾ ಅದರಲ್ಲಿ ಉಳಿದಿರುವ ಭಾಗ, ಆ ಮೊತ್ತದ/ಗಳ ಮೇಲೆ ಸೇರಿರುವ ಬಡ್ಡಿಗಳೊಂದಿಗೆ, ಮತ್ತು ಇತರ ಬಾಕಿ ಉಳಿದಿರುವ ಮೊತ್ತಗಳನ್ನು ತಕ್ಷಣ ಹಿಂದಿರುಗಿಬೇಕಾಗಿರುವ ಮತ್ತು ಕೂಡಲೇ ಪಾವತಿಸಬೇಕಾಗಿರುವ ಮೊತ್ತವೆಂದು ಘೋಷಿಸುವುದು ಮತ್ತು ಆ ಮೊತ್ತವು ತಕ್ಷಣದಲ್ಲಿ ಬಾಕಿಹಣವೆಂದೂ, ಕೂಡಲೇ ಪಾವತಿಸಬೇಕಾಗುತ್ತದೆ.

ಕ) ಸಾಲಮರುಪಾವತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು

ಡ) ವ್ಯವಹಾರ ದಾಖಲೆಯಡಿಯಲ್ಲಿ ಅಥವಾ ಅನ್ವಯವಾಗುವ ಕಾನೂನು ಪ್ರಕಾರ ಲಭ್ಯವಾಗುವ ಇತರ ಯಾವುದೇ ಜಾರಿಗೊಳಿಸುವುದು.

ಹಕ್ಕುಗಳನ್ನು

10. ನಷ್ಟ ಪರಿಹಾರ (ಇಂಡೆಮ್ನಿಟಿ)

ಸಾಲಗಾರರು ಸಾಲದಾರರ ನಷ್ಟವನ್ನು ಪರಿಹರಿಸುವವರು(ಭರಿಸಿಕೊಡುವವರು) ಮತ್ತು ಎಲ್ಲ ರೀತಿಯ ವೆಚ್ಚಗಳು, ಹಾನಿಗಳು, ದಂಡಗಳು, ಹೊಣೆಗಾರಿಕೆಗಳು, ದಂಡಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ, ಎಲ್ಲವೂ ಒಳಗೊಂಡಂತೆ, ಆದರೆ, ವಕೀಲರ ಶುಲ್ಕಗಳು ಮತ್ತು ವೆಚ್ಚಗಳಿಗೆ ಮಾತ್ರ ಮಿತಿಯಾಗಿರದೆ, ಮತ್ತು ವ್ಯವಹಾರ ದಾಖಲೆಯಡಿಯಲ್ಲಿ ಸಾಲದಾರರು ಭರಿಸಿದ, ಭರಿಸಬೇಕಾಗಿ ಬಂದ ಅಥವಾ ಅನುಭವಿಸಿದ ಎಲ್ಲ ಮೌಲ್ಯ ಹಾಗೂ ವೆಚ್ಚಗಳನ್ನು ನಿಭಾಯಿಸುವಲ್ಲಿ, ಸಾಲದಾರರಿಗೆ, ಸಾಲಗಾರರು ಪ್ರಾತಿನಿಧ್ಯ ನೀಡಿರುವ, ಒಡಂಬಡಿಕೆಯಲ್ಲಿ ಒಪ್ಪಿರುವ ಮತ್ತು ವ್ಯವಹಾರ ದಾಖಲೆಗಳಲ್ಲಿ ನಮೂದಾಗಿರುವ ಹೊಣೆಗಾರಿಕೆಗಳಿಂದ, ಯಾವುದೇ ತರನಾದ ಹಾನಿಯಾಗದಂತೆ ಸಾಲಗಾರರು ನಡೆದುಕೊಳ್ಳಲು ಒಪ್ಪಿರುತ್ತಾರೆ

ಅ) ಬೆಲೆ ಮತ್ತು ವೆಚ್ಚಗಳು: ಸಾಲಗಾರರು ಎಲ್ಲ ಖರ್ಚುಗಳನ್ನು, ವೆಚ್ಚಗಳನ್ನು, ಶುಲ್ಕಗಳು (ಜೇಬು ಖರ್ಚುಗಳನ್ನೂ ಸೇರಿದಂತೆ), ಕಾನೂನು ಕಟ್ಟಳೆಗಳ ಬಗ್ಗೆ ಭರಿಸಬೇಕಾದ, ದಾಖಲಾತಿಗಳ ಶುಲ್ಕಗಳು, ವ್ಯವಹಾರ ದಾಖಲೆಗಳನ್ನು ಅನುಷ್ಠಾನಗೊಳಿಸಲು ತಗಲುವ ವೆಚ್ಚಗಳೂ ಸೇರಿದಂತೆ, ಸಾಲಗಾರರೇ ನಿರ್ವಹಿಸತಕ್ಕದ್ದು.

ಬ) ಸಾಲಗಾರರು ವಕೀಲರ ಎಲ್ಲ ಶುಲ್ಕಗಳನ್ನು ಹಾಗೂ ಸಾಲಗಾರರು ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ ಕಾರಣದಿಂದಾಗಿ ಸಾಲದಾರರು ಭರಿಸಬೇಕಾದ ಇತರ ಎಲ್ಲ ಖರ್ಚು ವೆಚ್ಚಗಳನ್ನು ನೀಡಬೇಕು

11. ಗೋಪ್ಯತೆ:

ಸಾಲಗಾರರು ಸಾಲದಾರರೊಂದಿಗೆ ಸಾಲ ವ್ಯವಹಾರದ ಭಾಗವಾಗಿ ನಡೆಸುವ ಎಲ್ಲ ಸಂವಹನಗಳಲ್ಲಿ, ವಿತರಣಾ ನಿಯಮಗಳು, ವ್ಯವಹಾರ ದಾಖಲೆಗಳಲ್ಲಿ ಪ್ರಸ್ತಾಪಿಸುವ ಸಕಲ ನಿಯಮಗಳು ಮತ್ತು ಷರತ್ತುಗಳನ್ನು ಗೋಪ್ಯವಾಗಿಸತಕ್ಕದ್ದು ಮತ್ತು ಸಾಲಗಾರರು ಅವುಗಳನ್ನು ಸಾಲದಾರರ ಲಿಖಿತ ಒಪ್ಪಿಗೆಯಿಲ್ಲದೆ, ಯಾವ ಮೂರನೇ ವ್ಯಕ್ತಿಗೆ ಬಹಿರಂಗಪಡಿಸುವುದಿಲ್ಲವೆಂದು ಪ್ರತಿಜ್ಞೆಮಾಡಿರುತ್ತಾರೆ ಆದಾಗ್ಯೂ, ವಿತರಣಾ ನಿಯಮಗಳು, ವ್ಯವಹಾರ ದಾಖಲೆಗಳು ಮತ್ತು ಸಾಲದಾರರೊಂದಿಗೆ ಬದಲಾಯಿಸುವ ಸಂವಹನಗಳಲ್ಲಿ ದಾಖಲಾಗಿರುವ ಮಾಹಿತಿಗಳನ್ನು, ಸಾಲಗಾರರ ಬಗ್ಗೆ ಇರುವ ಯಾವುದೇ ಮಾಹಿತಿಯನ್ನು, ಅನ್ವಯವಾಗುವ ಎಲ್ಲ ಕಾನೂನುಗಳನ್ನು ಪಾಲಿಸುವ ಉದ್ದೇಶದಿಂದ ಮತ್ತು ಹೊರಗಿನ (ಇತರ/ಮೂರನೇ) ಸೇವೆ ನೀಡುವವರ, ಮೂರನೇ ಪಕ್ಷಗಳಿಗೆ ಬಹಿರಂಗಪಡಿಸಬಹುದು ಹಾಗೆ ಬಹಿರಂಗಗೊಳಿಸುವ ಮಾಹಿತಿಗಳು ಅನ್ವಯವಾಗುವ ಎಲ್ಲ ಕಾನೂನು ಮತ್ತು ಶಾಸನಗಳು, ಆರೌಪನವರು ನಿಷ್ಪಕ್ಷಿಸಿರುವ ಮಾರ್ಗಸೂಚಿಗಳು ಹಾಗೂ ವೈಯಕ್ತಿಕ ಮಾಹಿತಿ/ಅಂಕಿಅಂಶಗಳನ್ನು ಬಹಿರಂಗಗೊಳಿಸುವವರ ಹಿತರಕ್ಷಣಾತ್ಮಕ ಕಾನೂನುಗಳನ್ನು ಒಳಗೊಂಡಿರುವ ಕಾಯ್ದೆಗಳು ಅನ್ವಯವಾಗಿರುವುದನ್ನು ದೃಢೀಕರಿಸಿಕೊಂಡಿರತಕ್ಕದ್ದು.ಅಲ್ಲದೇ, ಸಾಲದಾರರ ಇತರ ಯಾವುದೇ ಹಕ್ಕುಗಳನ್ನು ಜಾರಿಗೊಳಿಸಲು ಸರ್ಕಾರೀ ಅಧಿಕಾರಿಗಳಿಗೆ, ಇತರ ಬ್ಯೂರೋಗಳಿಗೆ (ಸಾಲದಾರ ಬ್ಯೂರೋಗಳನ್ನು ಒಳಗೊಂಡಂತೆ) ಬಹಿರಂಗಪಡಿಸುವ ಹಕ್ಕನ್ನು ಹೊಂದಿರುತ್ತಾರೆ

12. ವಿವಿಧ ಅಂಶಗಳು:

12.1. ಆನ್‌ಲೈನ್ ಪರಿವಾಟುಗಳು:

12.1.1. ಸಾಲಗಾರರು ಸುಲಭವಾಗಿ ಕಾರ್ಯಾಚರಣೆ ನಡೆಸಲು, ಅನುಕೂಲವಾಗುವಂತೆ, ಸಾಲದಾರರು ನಿಗದಿಪಡಿಸಬಹುದಾದ, ಸಾಲಗಾರರು ಆನ್‌ಲೈನ್ ಸುರಕ್ಷಾ ಲೆಂಡಿಂಗ್ ಸರ್ವಿಸ್ ಪ್ರೊವೈಡರ್ಸ್ (ಸಾಲ ಸೇವಾಸೌಲಭ್ಯ ನೀಡುವವರು) ಒದಗಿಸುವ ಹೆಚ್ಚಿನ ಸವಲತ್ತನ್ನು/ಸೌಲಭ್ಯವನ್ನು (ಇನ್ನು ಮುಂದೆ ಆನ್‌ಲೈನ್ ಸಾಲ ಎಂದು ಉಲ್ಲೇಖಿಸಲಾಗುತ್ತದೆ) ಪಡೆಯಲು ಅರ್ಜಿ ಸಲ್ಲಿಸುವ ಅವಕಾಶವನ್ನು ಹೊಂದಿರುತ್ತಾರೆ. ಸಾಲಗಾರರಿಗೆ ಆನ್‌ಲೈನ್ ಸಾಲವನ್ನು ಸಾಲದಾರರ ಪ್ರತ್ಯೇಕ ಇಚ್ಛಾನುಸಾರವಾಗಿ, ಸಾಲಗಾರರು ಸಾಲದಾರರು ವಿಧಿಸುವ ಎಲ್ಲ ಸಾಲದ ನಿಯತಾಂಕಗಳನ್ನು ಒದಗಿಸಿದಲ್ಲಿ ಮತ್ತು ಸಾಲದಾರರು ಅವಶ್ಯವೆಂದು ತಿಳಿಸುವ ದಾಖಲೆಗಳು/ಮಾಹಿತಿಗಳನ್ನು ಸಾಲದಾರರು ನಿರ್ದಿಷ್ಟಪಡಿಸಿದ ನಮೂನೆ/ರೀತಿಯಲ್ಲಿ ಸಲ್ಲಿಸಿದಾಗ ಮಾತ್ರ ಸದರಿ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡಿಬಹುದಾಗಿರುತ್ತದೆ.

12.1.2 ಸಾಲಗಾರರ ಯಾವುದೇ ಬ್ಯಾಂಕ್ ಖಾತೆಯ ಆಕ್ಸೆಸ್ ಕೋಡನ್ನು ಸಾಲಗಾರರ/ನಿಗದಿಪಡಿಸಿದ ಸಾಲ ಸೌಲಭ್ಯ ಒದಗಿಸುವವರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೆ ಯಾವುದೇ ವ್ಯಕ್ತಿ/ಮೂರನೇಯವರೊಂದಿಗೆ ಹಂಚಿಕೊಳ್ಳುವುದು ಸಾಲಗಾರರ ಪ್ರತ್ಯೇಕ ಜವಾಬ್ದಾರಿಯಾಗಿರುತ್ತದೆ

12.1.3 ಸಾಲಗಾರರು ಆನ್‌ಲೈನ್ ಸಾಲ ಸೌಲಭ್ಯವನ್ನು ಬಳಸಿಕೊಳ್ಳಲು ವಿಧಿಸಿರುವ ಎಲ್ಲ ಅನ್ವಯವಾಗುವ ನಿಯಮಗಳನ್ನು, ಅವುಗಳು ಒಳಪಡಲ್ಪಡುವ ನಿಯಮ ಹಾಗೂ ಷರತ್ತುಗಳನ್ನು (ಸಾಲದಾರರು ಕಾಲಕಾಲಕ್ಕೆ ಮಾಡಿರುವ ತಿದ್ದುಪಡಿಗಳನ್ನೂ ಸೇರಿ), ಸಾಲದ ಪೂರ್ಣಾವಧಿಯವರೆಗೂ ಪಾಲಿಸಬೇಕೆಂದು ನಮೂದಿಸಿರುವುದನ್ನು ಓದಿ ಅರ್ಥಮಾಡಿಕೊಂಡಿರುವುದಾಗಿ ಸ್ಪಷ್ಟವಾಗಿ ಒಪ್ಪಿರುವವರು ಮತ್ತು ಒಪ್ಪಿರುವುದಾಗಿ ತಿಳಿಸಿರುತ್ತಾರೆ.

12.1.4 ಸಾಲಗಾರರು ಆನ್‌ಲೈನ್ ಸಾಲಕ್ಕೆ ಸಂಬಂಧಿಸಿದಂತೆ, ಯಾವುದೇ ವ್ಯವಹಾರ/ನಿರ್ದೇಶನಗಳ ಕುರಿತು ಪಡೆದಿರುವ ಅಥವಾ ಪಡೆದಿರುವರೆಂದು ಗೊತ್ತಾದ ಯಾವುದೇ ಸಂವಹನ/ನಿರ್ದೇಶನಗಳನ್ನು,

ಅವುಗಳು ಅಧಿಕೃತವೇ ಅಥವಾ ಇಲ್ಲವೇ ಎಂಬುದನ್ನು ಸಾಲಗಾರರೇ ನೀಡಿರುವ ಆಕ್ಸ್ ಕೋಡ್‌ಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯಲ್ಲಿ ಪರೀಕ್ಷಿಸುವ ಅಥವಾ ದೃಢೀಕರಿಸೋಳ್ಳುವ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.

12.1.5 ಸಾಲದಾರರು ಆನ್‌ಲೈನ್ ಸಾಲದ ಬಳಕೆಯ ಪರಿಣಾಮವಾಗಿ ಆನ್‌ಲೈನ್ ಸಾಲಕ್ಕಾಗಿ ವಿನಂತಿಯನ್ನು ಸ್ವೀಕರಿಸಿದ ನಂತರ ಸಾಲಗಾರರು ಕೇಳಲ್ಪಟ್ಟ ಸಾಲದ ಸಂಬಂಧದಲ್ಲಿ ಹೊಂದಿರುವ ಎಲ್ಲ ದಾಖಲೆಗಳು ಅವುಗಳ ನೈಜತೆಗೆ ಮತ್ತು ವ್ಯವಹಾರದ ನಿಖರತೆಗೆ ನಿರ್ಣಾಯಕ ಪುರಾವೆಗಳಾಗಿರುತ್ತವೆ. ಸಾಲಗಾರರು ನಿರ್ದೇಶನಗಳನ್ನು ಪಾಲಿಸಲು ಸರ್ವರಿತಿಯಿಲ್ಲಾ ತಕ್ಷಣದಲ್ಲೇ ಪ್ರಯತ್ನಿಸುವುದಾದರೂ ಯಾವುದೇ ಕಾರಣಕ್ಕಾದರೂ, ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ವೈಫಲ್ಯ ಅಥವಾ ಯಾವುದೇ ಕಾನೂನಿನ ಅವಶ್ಯಕತೆಗಾಗಿ, ಯಾವುದೇ ನಿರ್ದೇಶನಗಳನ್ನು ಪಾಲಿಸುವಲ್ಲಿ ತಲೆದೋರಬಹುದಾದ ಯಾವುದೇ ವಿಳಂಬವುಂಟಾದರೆ, ಅಂತಹ ವಿಳಂಬಕ್ಕೆ ಸಾಲಗಾರರು ಜವಾಬ್ದಾರಲ್ಲ.

12.1.6 ಸಾಲದಾರರು ಆನ್‌ಲೈನ್ ಮೂಲಕ ಪೂರ್ವಾನುಮೋದಿತ ಸಾಲದ ಕೊಡುಗೆಗಳನ್ನು ನೀಡಿದ್ದರೆ ಅದನ್ನು ಸಾಲಗಾರರು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬಹುದು. ಸಾಲದಾರರು ಪೂರ್ವಾನುಮೋದಿತ ಸಾಲದ ಕೊಡುಗೆಯನ್ನು ಘೋಷಿಸಿದ್ದರೂ, ಅದು ಸಾಲಗಾರರಿಗೆ ಸಾಲದ/ಗಳ ಮಂಜೂರಾತಿಯಾಗುವುದಿಲ್ಲ ಮತ್ತು ಸಾಲದಾರರು, ಕಾಲಾನುಕಾಲಕ್ಕೆ ಮಂಜೂರಾತಿಗಿಂದು ನಿಷ್ಕರಿಸಿದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

12.1.7 ಸಾಲದಾರರು ಸರಿಯಾದ ಆಕ್ಸ್ ಕೋಡ್‌ಗಳು ಮತ್ತು ಇತರ ವಿವರಗಳನ್ನು ಉಲ್ಲೇಖಿಸುವ ಯಾರಿಗೆ ಬೇಕಾದರೂ ಆನ್‌ಲೈನ್ ಸಾಲದಡಿಯಲ್ಲಿ ಅವರವರಿಗೆ ಇಷ್ಟವಾದ ಕಾರ್ಯಾಚರಣೆ ನಡೆಸಲು ಅನುಮತಿ ನೀಡುವ ಹಕ್ಕುಳ್ಳವರಾಗಿದ್ದಾರೆ ಎಂಬುದನ್ನು ಸಾಲಗಾರರು ಅರಿತಿದ್ದಾರೆ ಮತ್ತು ಅದಕ್ಕೆ ಸಮ್ಮತಿಸಿರುತ್ತಾರೆ.

12.2 ಸೂಚನೆಗಳು:

12.2.1 ಒಂದು ಪಕ್ಷದವರು ಮತ್ತೊಂದು ಪಕ್ಷದವರಿಗೆ ನೀಡುವ ಯಾವುದೇ ಸೂಚನೆ ಅಥವಾ ಸಲ್ಲಿಸುವ ವಿನಂತಿಗಳು ಬರವಣಿಗೆಯಲ್ಲಿಯೇ ಇರತಕ್ಕದ್ದು. ಹಾಗೆ ನೀಡಲಾದ ಸೂಚನೆ ಅಥವಾ ಸಲ್ಲಿಸಲ್ಪಟ್ಟ ವಿನಂತಿಯು ಈ ಕೆಳಗೆ ನಮೂದಿಸಲಾಗಿರುವ, ನಿಗದಿತ ವಿಳಾಸಕ್ಕೆ ಅಥವಾ ಕಾಲಾನುಕಾಲಕ್ಕೆ ಪರಸ್ಪರ ಸಮ್ಮತಿಯೊಂದಿಗೆ ನಿಗದಿಪಡಿಸಿದ ಸಿದ್ಧ ವಿಳಾಸಕ್ಕೆ ರವಾನಿಸಲಾಗಿದ್ದಲ್ಲಿ, ಯಾರ ವಿಳಾಸವು ನಮೂದಿಸಲಾಗಿರುತ್ತದೆಯೋ ಅವರು ಅದನ್ನು ಸ್ವೀಕರಿಸಿರುವರೆಂದು ಪರಿಗಣಿಸಲಾಗುತ್ತದೆ.

12.2.2 ಈ ವಿಷಯದ ಸಂಬಂಧ, ಟಿಪಾಲು/ಕುರಿಯರ್/ತಂತಿ(ಟೆಲಿಗ್ರಾಂ)ಸಲಭ (ನಕಲು) ಪ್ರಸರಣ/ಇ-ಮೈಲ್ ಅಥವಾ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಾಲಗಾರರ ಮೇಲೆ ನಮೂದಿಸಲಾದ ಅಧಿಕೃತ ವಿಳಾಸಕ್ಕೆ ರವಾನಿಸಲ್ಪಟ್ಟ ಯಾವುದೇ ಸೂಚನೆಯು ವಿಳಾಸದಾರರಿಗೆ ನೀಡಲ್ಪಟ್ಟಿರುವುದೆಂದು/ತಲುಪಿರುವುದೆಂದು ಪರಿಗಣಿಸಲ್ಪಡುತ್ತದೆ ಮತ್ತು ಅಂತಹ ಸೂಚನೆಯು, ಇ-ಮೈಲ್/ಇತರ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಹೊರತುಪಡಿಸಿ, ರವಾನಿಸಲ್ಪಟ್ಟ ದಿನಾಂಕದಿಂದ ಎರಡು ಕೆಲಸದ ದಿನಗಳಲ್ಲಿ, ಅಥವಾ ವಿಳಾಸದಾರರಿಗೆ ತಲುಪಿದ ಸರಿಯಾದ ದಿನಾಂಕದಿಂದ, ಅಥವಾ ಎರಡರಲ್ಲಿ ಯಾವುದು ಮೊದಲನೆಯದೋ ಅಂದಿನಿಂದ ಪರಿಣಾಮಕಾರಿಯಾಗುವುದೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ, ಸೂಚನೆಯು ಇ-ಮೈಲ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ರವಾನಿಸಲ್ಪಟ್ಟಿದ್ದಲ್ಲಿ, ಸೂಚನೆಯು ಸಂಬಂಧಿತ ಸ್ವೀಕೃತಿಯನ್ನು ಕೊಡಲಾಗಿದೆ, ಅಥವಾ ಓದಲಾಗಿಲ್ಲ ಅಥವಾ "ಓದಿಲ್ಲ" ಅಥವಾ "ಸ್ವೀಕರಿಸಿಲ್ಲ" ಎಂದು ಸಾಲದಾರರು ಅಂತಹ ಸೂಚನೆಯನ್ನು ಕಳುಹಿಸುವ ಸಮಯದಲ್ಲಿ, ನೀಡಿದ್ದಲ್ಲಿ, ತಲುಪಿರುವುದೆಂದು ಪರಿಗಣಿಸಲಾಗುತ್ತದೆ.

12.2.3 ಸಾಲಗಾರರು ಆನ್‌ಲೈನ್ ಸಾಲವನ್ನು ಬಳಸಿಕೊಳ್ಳಲು ಅನ್ವಯವಾಗುವ ನಿಯಮಗಳನ್ನು ಓದಿ, ಅರ್ಥಮಾಡಿಕೊಂಡಿರುವುದಾಗಿ ಸ್ಪಷ್ಟವಾಗಿ ಒಪ್ಪಿರುತ್ತಾರೆ ಮತ್ತು ಸಂಬಂಧಿತ ನಿಯಮ ಮತ್ತು ಷರತ್ತುಗಳಿಗೆ ಸದಾ ಕಾಲವೂ, ಆನ್‌ಲೈನ್ ಸಾಲದ ಅವಧಿ ಪೂರ್ಣವಾಗುವವರೆಗೂ ಬದ್ಧರಾಗಿರುವುದಾಗಿ ಸ್ಪಷ್ಟವಾಗಿ ಒಪ್ಪಿರುತ್ತಾರೆ (ಕಾಲಕಾಲಕ್ಕೆ ಸಾಲದಾರರು ತಿದ್ದುಪಡಿ ಮಾಡಿರುವುದನ್ನೂ ಒಳಗೊಂಡಂತೆ).

12.3 ಈ ವ್ಯವಹಾರ ದಾಖಲೆಗಳ ಬಗ್ಗೆ, ಅಥವಾ ಪ್ರಾಸಂಗಿಕವಾಗಿ ಅಥವಾ ವ್ಯವಹಾರ ದಾಖಲೆಗಳನ್ನು ಪ್ರಸ್ತಾಪಿಸುವಾಗ ಎರಡೂ ಪಕ್ಷಗಳ ನಡುವೆ ಉದ್ಭವಿಸಬಹುದಾದ ಯಾವುದೇ ರೀತಿಯ ವ್ಯಾಜ್ಯ, ಭಿನ್ನಾಭಿಪ್ರಾಯ, ಕೇಳಿಕೆ ಮತ್ತು ಪ್ರಶ್ನೆಗಳು ಉದ್ಭವಿಸಿದಲ್ಲಿ, ಅಥವಾ ವ್ಯವಹಾರ ದಾಖಲೆಗಳನ್ನು ಸೃಷ್ಟಿಸುವಾಗ ಅಥವಾ ಆ ಬಗ್ಗೆ ಅರ್ಜಿ ಸಲ್ಲಿಸುವಾಗ ಅಥವಾ ಯಾವುದೇ ಷರತ್ತುಗಳು ಅಥವಾ ಅದರಲ್ಲಿರುವ ಯಾವುದೇ ವಿಷಯದ ಬಗ್ಗೆ, ಅಥವಾ ಎರಡರಲ್ಲಿ ಒಂದು ಪಕ್ಷದ ಯಾವುದೇ ಖಾತೆ ಮತ್ತು ಕರ್ತವ್ಯಗಳು, ಜವಾಬ್ದಾರಿಗಳು. ಹೊಣೆಗಾರಿಕೆಗಳು ಅಥವಾ ಯಾವುದೇ ಕಾರ್ಯ ಅಥವಾ ಯಾವುದೇ ಪಕ್ಷದಿಂದಾಗಿರಬಹುದಾದ ಲೋಪದೋಷಗಳು ಅಥವಾ ವ್ಯವಹಾರ ದಾಖಲೆಗೆ ಸಂಬಂಧಿಸಿದ ಇತರ ಯಾವುದೇ ವಿಷಯ ಅಥವಾ ಹಕ್ಕು, ಬಾಧ್ಯತೆ, ಮತ್ತು ಯಾವುದೇ ಪಕ್ಷದ ಕರ್ತವ್ಯಗಳಿಗೆ ಸಂಬಂಧಿಸಿದಂತೆ, ಅಂತಹ ವ್ಯಾಜ್ಯ/ಭಿನ್ನಾಭಿಪ್ರಾಯಗಳನ್ನು, ಮಧ್ಯಸ್ಥಿಕೆ ಮತ್ತು ರಾಜಿ ಕಾನೂನು (ಆರ್ಟಿಟೇಷನ್ ಅಂಡ್ ಕನ್ಸಿಲಿಯೇಷನ್ ಆಕ್ಟ್), 1966 ಪ್ರಕಾರ ಮಧ್ಯಸ್ಥಿಕೆ ಮಾಡುವವರಿಗೆ ಉಲ್ಲೇಖಿಸುವುದು ಮತ್ತು ನಿಷ್ಪಕ್ಷ ಮಾಡುವುದು ಅಥವಾ ಯಾವುದೇ ಶಾಸನಬದ್ಧ ಮಾರ್ಪಾಡು ಅಥವಾ ತತ್ಕಾಲದಲ್ಲಿ ಪುನಃ ನಿಮಯವನ್ನು ಜಾರಿ ಮಾಡಿದ್ದಲ್ಲಿ, ಅದರ ಪ್ರಕಾರ ನಿರ್ಣಯಿಸುವುದು ಮತ್ತು ಭೃತಿಕವಾಗಿ ಸ್ವತಂತ್ರ ಸಂಸ್ಥೆಯ ಮೂಲಕ ಅಥವಾ ಸ್ವತಂತ್ರ ಸಂಸ್ಥೆಯು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಿರ್ಣಯವನ್ನು ಘೋಷಿಸಿದಾಗ, ಅದು ಅಂತಹ ಸಂಸ್ಥೆಯ ಡಿಸ್ಕ್ಯೂಟ್ ರೆಸಲ್ಯೂಷನ್ ರೂಲ್ಸ್ (ವ್ಯಾಜ್ಯ ನಿರ್ಣಯದ ಕಾನೂನುಗಳು) ("ಕಾನೂನುಗಳು")ಗೆ ಅನುಗುಣವಾಗಿರತಕ್ಕದ್ದು.

12.4 ಪಕ್ಷಗಳು ಮೇಲೆ ನಮೂದಿಸಲಾದ ಪ್ರಕ್ರಿಯೆಗಳನ್ನು ಕಾನೂನು ಪ್ರಕಾರ ನೀಮಿಸಲ್ಪಟ್ಟ ಪ್ರತ್ಯೇಕ ಮಧ್ಯಸ್ಥದಾರರಿಂದ ನಡೆಸಲ್ಪಡಬೇಕು. ಮಧ್ಯಸ್ಥರ ನ್ಯಾಯಾಂಗ ಪೀಠವು ಭಾರತದೇಶದ ಬೆಂಗಳೂರಿನಲ್ಲಿರಬೇಕು. ಮಧ್ಯಸ್ಥಿಕೆಯ ಭಾಷೆಯು ಆಂಗ್ಲ (ಇಂಗ್ಲೀಷ್) ಇರಬೇಕು. ಮಧ್ಯಸ್ಥಿಕೆ ಕಾರ್ಯನಿರ್ವಹಣೆಯು ಭಾರತದ ಕಾನೂನುಗಳ ಪ್ರಕಾರ ಇರಬೇಕು ಪ್ರತಿಯೊಂದು ಪಕ್ಷವೂ ತಂತಮ್ಮ ವೆಚ್ಚಗಳನ್ನು ಅವರವರೇ ಭರಿಸತಕ್ಕದ್ದು. ಆದಾಗ್ಯೂ, ಮಧ್ಯಸ್ಥಿಕೆ ಪ್ರಕರಣದ ನಿರ್ಣಯದಲ್ಲಿ ಸೂಚಿಸಿರಬಹುದಾದ ರೀತಿಯಲ್ಲಿ/ಪ್ರಕಾರ, ಆ ಪ್ರಕರಣದಲ್ಲಿ ಪ್ರತಿಕೂಲ ನಿರ್ಣಯ ಪಡೆದವರು ಪ್ರಕರಣದಲ್ಲಿ ಜಯಿಸಿದವರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಖರ್ಚು ವೆಚ್ಚಗಳನ್ನು, ನಿರ್ಣಯ ಷೋಶಿಸಲ್ಪಟ್ಟ ನಂತರ ಹಿಂದಿರುಗಿಸತಕ್ಕದ್ದು. ಮಧ್ಯಸ್ಥದಾರರ ತೀರ್ಮಾನವು ಕೊನೇ ತೀರ್ಮಾನವಾಗಿರುತ್ತದೆ ಮತ್ತು ಎರಡೂ ಪಕ್ಷಗಳು ಅದಕ್ಕೆ ಬದ್ಧರಾಗಿರತಕ್ಕದ್ದು. ಮೇಲಿನ ನಿಯಮಗಳಿಗೆ ಬದ್ಧವಾಗಿ, ಬೆಂಗಳೂರಿನಲ್ಲಿರುವ ನ್ಯಾಯಾಲಯಗಳು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ. ಸಾಲದಾರರು, ಸಾಲಗಾರರೊಂದಿಗಿನ ಯಾವುದೇ ಒಪ್ಪಂದ/ಒಡಂಬಡಿಕೆಗಳಲ್ಲಿ ಅಥವಾ ಬೇರಾವುದೇ ಒಡಂಬಡಿಕೆಗಳಲ್ಲಿ (ಪ್ರತ್ಯೇಕವಾಗಿ ಅಥವಾ ಬೇರೊಂದು ಅಥವಾ ಇತರರೊಂದಿಗೆ ಹೊಂದಿರುವ) ನಮೂದಿತವಾದ ತಮ್ಮ ಯಾವುದೇ ನಿರ್ದಿಷ್ಟ ಹಕ್ಕುಗಳ ಬಗ್ಗೆ, ಪೂರ್ವಾಗ್ರಹಿವಿದ್ದು, ತಮ್ಮ ಏಕಮಾತ್ರ ನಿರ್ಧಾರದಂತೆ, ಸಾಲಗಾರರ ಇತರ ಹಣವನ್ನು, ಮೊತ್ತಗಳನ್ನು, ಠೇವಣಿಗಳನ್ನು ಮತ್ತು ಇತರ ಆಸ್ತಿಗಳನ್ನು ಸಾಲದಾರರ ಸ್ವಾಧೀನಕ್ಕೆ ಅಥವಾ ಅವರ ಅಂಗಸಂಸ್ಥೆ/ಸಂಯೋಜಿತ/ಸಹವರ್ತಿ ಸಂಸ್ಥೆಗಳಲ್ಲಿ ಅಥವಾ ಬಾಕಿ ಉಳಿದಿರುವ ಸಾಲದ ಹಣವನ್ನು, ವ್ಯವಹಾರದ ದಾಖಲೆಯಲ್ಲಿ ಮಂಜೂರಾಗಿರುವ ಪ್ರಕಾರದಲ್ಲಿ, ಹಿಂಪಡೆಯಬಹುದಾಗಿದೆ. ಸಾಲಗಾರರು ಆನ್‌ಲೈನ್ ಸಾಲವನ್ನು ಪೋರ್ಟಲ್/ಸಾಲ ಸೇವೆ ಒದಗಿಸುವವರಿಂದ ಸಾಲವನ್ನು ಪಡೆಯಬಹುದಾಗಿದೆ.

12.3. ಅನ್ವಯವಾಗುವ ಕಾನೂನು:

12.3.1 ವ್ಯವಹಾರದ ದಾಖಲೆಗಳನ್ನು ಭಾರತದ ಕಾನೂನು ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತದೆ ಮತ್ತು ಅವುಗಳ ಪ್ರಕಾರವೇ ರಚಿಸಲ್ಪಡುತ್ತದೆ ಮತ್ತು ಯಾವುದೇ ವ್ಯಾಜ್ಯ/ತಕರಾರುಗಳಿಗೆ ಸಂಬಂಧಿಸಿದಂತೆ ಮತ್ತು ವ್ಯವಹಾರ ದಾಖಲೆಗಳಿಂದ ಉದ್ಭವವಾಗುವ ವ್ಯಾಜ್ಯಗಳು ಬೆಂಗಳೂರಿನಲ್ಲಿರುವ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತವೆ.

12.3.2 ಮನ್ನಾಮಾಡುವುದು: ಸಾಲದಾರರು, ತಮ್ಮ ಸ್ವಾಭಿಪ್ರಾಯದಂತೆ, ಮತ್ತು ಪ್ರತ್ಯೇಕವಾಗಿ ಅಥವಾ ಏಕಕಾಲದಲ್ಲಿ, ಬೇರೊಂದು ಹಕ್ಕು, ಅಧಿಕಾರ ಅಥವಾ ಪರಿಹಾರವನ್ನು ತಮ್ಮ ಹಕ್ಕು, ಅಧಿಕಾರ ಅಥವಾ ಪರಿಹಾರಗಳನ್ನು ಕೈಗೊಳ್ಳಬಹುದು. ಸಾಲಗಾರರು ತಮ್ಮ ಯಾವುದೇ ಹಕ್ಕು, ಅಧಿಕಾರ ಅಥವಾ ಈ ವ್ಯವಹಾರದಲ್ಲಿ ಒಳಗೊಂಡಿರುವ ಸವಲತ್ತುಗಳನ್ನು ಅನ್ವಯಗೊಳಿಸಿದಾಗ್ಯೂ ಅವರ ವೈಫಲ್ಯ ಅಥವಾ ವಿಳಂಬಗಳನ್ನು ಅನ್ವಯಿಸಿ ಮನ್ನಾಮಾಡಲಾಗುವುದಿಲ್ಲ, ಅಲ್ಲದೇ, ಇತರ ಯಾವುದೇ ವಿಶೇಷ ಅಥವಾ ಭಾಗಶಃ ಹಕ್ಕು, ಅಧಿಕಾರ, ಅಥವಾ ಸವಲತ್ತುಗಳಿಗೆ ಮುನ್ನುಡಿಯಾಗುವುದಿಲ್ಲ. ಅಥವಾ ಇತರ ಯಾವುದೇ ಹಕ್ಕುಗಳು, ಅಧಿಕಾರಗಳು ಅಥವಾ ಸವಲತ್ತುಗಳನ್ನು ಸಾಲಗಾರರಿಂದ ಅನ್ವಯಗೊಳಿಸಲಾಗುವುದಿಲ್ಲ.

12.3.3. ' ಬೇರ್ಪಡಿಸುವಿಕೆ: ವ್ಯವಹಾರ ದಾಖಲೆಯಲ್ಲಿರುವ ಯಾವುದೇ ನಿಬಂಧನೆಯನ್ನು, ಪೂರ್ಣವಾಗಿ ಅಥವಾ ಭಾಗಶಃ ಅಮಾನ್ಯವಾದುದು ಅಥವಾ ಜಾರಿಗೊಳಿಸಲಾಗದುದು ಎಂದು ನಿರ್ಧರಿಸಲ್ಪಟ್ಟಿದ್ದರೆ, ಅಂತಹ ಅಮಾನ್ಯತೆ ಅಥವಾ ಜಾರಿಗೊಳಿಸಲಾಗದಿರುವುದರ ಪ್ರಕಾರ ಕೇವಲ ತತ್ಸಮಾನ ನಿಬಂಧನೆ ಅಥವಾ ಅದರ ಭಾಗಶಃ ನಿಬಂಧನೆ ಮತ್ತು ಆ ನಿಬಂಧನೆಯ ಉಳಿದ ಭಾಗವನ್ನು ಮತ್ತು ವ್ಯವಹಾರ ದಾಖಲೆಯಲ್ಲಿರುವ ಇತರ ಎಲ್ಲ ನಿಬಂಧನೆಗಳು ಪೂರ್ಣವಾಗಿ ಜಾರಿಯಲ್ಲಿರುತ್ತದೆ ಹಾಗೂ ಪರಿಣಾಮಕಾರಿಯಾಗಿರುತ್ತದೆ.

12.3.4. ಸೂಚನೆ: ಎಲ್ಲಾ ಸೂಚನೆಗಳು, ವಿನಂತಿಗಳು, ಒಪ್ಪಿಗೆಗಳು, ಮನ್ನಾ ಅಥವಾ ಇತರ ಸಂವಹನಗಳು/ಗಳು ಬರವಣಿಗೆಯಲ್ಲಿ ಮತ್ತು ವಿನಂತಿಸಿದ ನೋಂದಾಯಿತ ಅಥವಾ ಪ್ರಮಾಣೀಕೃತ ಮೇಲ್ ರಿಟರ್ನ್ ಮೂಲಕ ನೀಡಲಾಗುವುದು, ಅಥವಾ ವಿಳಾಸದ ಬದಲಾವಣೆಯು ಸಂವಹನವಾಗದ ಹೊರತು ಸಾಲಗಾರ ನೀಡಿದ ವಿಳಾಸಕ್ಕೆ ಎಲೆಕ್ಟ್ರಾನಿಕ್ ಮೇಲ್ ಮೂಲಕ ನೀಡಬೇಕು ಬರೆಯುತ್ತಿದ್ದೇನೆ. ರಶೀದಿಯ ದಿನಾಂಕವನ್ನು ಸೂಚನೆ ಅಥವಾ ಸಂವಹನವನ್ನು ನೀಡಿದ ದಿನಾಂಕವೆಂದು ಪರಿಗಣಿಸಬೇಕು.

12.4. ಇತರ ನಿಯಮಗಳು ಮತ್ತು ಷರತ್ತುಗಳು ಹಾಗೂ ನೀತಿಗಳು:

ಸಾಲದಾರರ ಮತ್ತು ಆರ್‌ಇ/ಡಿಎಲ್‌ಎರವರ ಗೌಪ್ಯತೆ ಹಾಗೂ ನಿಯಮಗಳು ಮತ್ತು ಷರತ್ತುಗಳನ್ನು ಇಲ್ಲಿ ನೋಡಬಹುದು:

<https://www.loanfront.in/privacy-policy.html>

<https://www.loanfront.in/VulnerabilityDiscloserPolicy.html>

<https://www.loanfront.in/terms-conditions.html>

https://www.loanfront.in/collection_policy.html

13. ಕುಂದುಕೊರತೆ ಪರಿಹಾರ ವಿಧಾನ

ಸಾಲಗಾರರು ಸಾಲ ಸೌಲಭ್ಯ ಒದಗಿಸುವವರಿಗೆ ಸಂಬಂಧಿಸಿದ, ಮಾಸಿಕ ಕಂತುಗಳ ಬಗ್ಗೆ, ಸಾಲದ ಪ್ರಕಾರ, ಪ್ರಕ್ರಿಯೆ ಶುಲ್ಕ ಮತ್ತು/ಅಥವಾ ಇತರ ಯಾವುದೇ ಶುಲ್ಕ ಅಥವಾ ಸಾಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ/ಸಂಶಯಗಳನ್ನು ವೈಭವ ವ್ಯಾಪಾರ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ಪ್ರತಿನಿಧಿಗಳಲ್ಲಿ ಈ ಕೆಳಗೆ ತಿಳಿಸಿರುವಂತೆ ಪ್ರಸ್ತಾಪಿಸಬಹುದು. ಪ್ರಸ್ತುತ ಸಮಯದಲ್ಲಿ ಜಾರಿಯಲ್ಲಿರುವ ಕುಂದು ಕೊರತೆ ಪರಿಹಾರ ನೀತಿಯು ಬಗೆಗಿನ ಮಾಹಿತಿಗಾಗಿ <https://vaibhav-vyapaar.com/grievance-redressal policy.html> ಅನ್ನು ಸಂಪರ್ಕಿಸಿ/ಅವಲೋಕಿಸಿ

ಗ್ರಾಹಕರು/ಸಾಲಗಾರರು ನಮ್ಮ ಗ್ರಾಹಕ ಸಹಾಯ ವಿಭಾಗವನ್ನು ಸಂಪರ್ಕಿಸಿ ತಮ್ಮ ಪ್ರಶ್ನೆ/ಸಮಸ್ಯೆ/ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದು

13.1 ಕಂಠದ ಮೂಲಕ ಸಹಾಯ (ಸಹಾಯವಾಣಿ)

ಗ್ರಾಹಕರು ನಮ್ಮ ಗ್ರಾಹಕ ಪರಿಹಾರ ಕೇಂದ್ರವನ್ನು ದೂರವಾಣಿ ಸಂಖ್ಯೆ 080-48126351 ಮೂಲಕ, ಸೋಮವಾರದಿಂದ ಶನಿವಾರಗಳಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 7.00 ಗಂಟೆಯ ನಡುವೆ ಸಂಪರ್ಕಿಸಬಹುದು.

13.2 ಇ-ಮೈಲ್ ಸಹಾಯ:

ನಿಮ್ಮ ನೋಂದಾಯಿತ ಇ-ಮೈಲ್ ಐಡಿ ಇಂದ ನಮ್ಮ support@loanfront.in ಇ-ಮೈಲ್ ಐಡಿಗೆ ಬರೆಯಬಹುದು (ತಮ್ಮ ಸಾಲ ಖಾತೆಯ ಸಂಖ್ಯೆ ಮತ್ತು ನಿಮ್ಮ ಸಂಪರ್ಕಿಸಬಹುದಾದ ಫೋನ್ ಸಂಖ್ಯೆಯನ್ನು ನಿಮ್ಮ ಇ-ಮೈಲ್‌ನಲ್ಲಿ ದಯವಿಟ್ಟು ನಮೂದಿಸತಕ್ಕದ್ದು.) ನಮ್ಮ ತಂಡದಿಂದ ಗ್ರಾಹಕರು ಮೂರು ವ್ಯಾಪಾರ ದಿನಗಳೊಳಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು. ಆದರೆ, ಸಂದರ್ಭಾನುಸಾರ, ಅದಕ್ಕಿಂತ ಹೆಚ್ಚು ದಿನಗಳ ನಂತರ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇರಬಹುದು.

13.3 ಕುಂದುಕೊರತೆ ಪರಿಹಾರ ನೀಡುವ ಅಧಿಕಾರ:

ಪ್ರಪ್ರಥಮ ಬಾರಿಗೆ ಗ್ರಾಹಕರು ತಮ್ಮ ಎಲ್ಲ ಕುಂದುಕೊರತೆಗಳನ್ನು ನಮ್ಮ ಕುಂದುಕೊರತೆ ಪರಿಹಾರ ವಿಭಾಗದ ಅಧಿಕಾರಿಗಳಿಗೆ ಕಳುಹಿಸಿಕೊಡಿ. ನಮ್ಮ ಗ್ರಿವನ್ಸ್ ರಿಡ್ರೆಸಲ್ ಆಫೀಸರ್ ಅವರನ್ನು ಸಂಪರ್ಕಿಸಬಹುದಾದ ವಿಳಸ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ:

ಹೆಸರು: ಶ್ರೀ ಸತ್ಯ ಮಲ್ಲಿಡಿ

ಹೆಡ್ ಆಫ್ ಆಪರೇಷನ್ಸ್

ಇ-ಮೈಲ್ ಐಡಿ: satya@vaibhav-vyapaar.com

ವಿಳಾಸ: ನಂ. 1, ನೆಲ ಮಹಡಿ, ಓಲ್ಡ್ ಏರ್‌ಪೋರ್ಟ್ ರೋಡ್, ದೊಮ್ಮೂರ್ ಲೇಔಟ್, ದೊಮ್ಮೂರು ಅಂಚೆ ಕಛೇರಿ ಸಮೀಪ, ಬೆಂಗಳೂರು, ಕರ್ನಾಟಕ 560071

ಮೇಲೆ ನಮೂದಿಸಿರುವ ಗ್ರಿವನ್ಸ್ ರಿಡ್ರೆಸಲ್ ಆಫೀಸರ್ ಅವರ ಫೋನ್ ನಂಬರ್ ಮೂಲಕ ಸೋಮವಾರದಿಂದ ಶನಿವಾರದ ನಡುವೆ ಬೆಳಿಗ್ಗೆ 10.00ರಿಂದ ಸಂಜೆ 6.00 ಗಂಟೆಯ ಒಳಗೆ, ಸಾರ್ವಜನಿಕ ರಜಾ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಸಂಪರ್ಕಿಸಬಹುದು. ಗ್ರಿವನ್ಸ್ ರಿಡ್ರೆಸಲ್ ಅಧಿಕಾರಿಗಳು ತಮ್ಮ ಅಹವಾಲುಗಳನ್ನು ಸ್ವೀಕರಿಸಿದ ದಿನದಿಂದ 14 ದಿನಗಳೊಳಗೆ ಉತ್ತರಿಸಲು ಪ್ರಯತ್ನಿಸುತ್ತಾರೆ.

13.4 ಒಂಬುಡ್ಸ್‌ಮನ್ ರವರಿಗೆ ದೂರು:

ತಮ್ಮ ಅಹವಾಲು ತಲುಪಿದ ಒಂದು ತಿಂಗಳೊಳಗಾಗಿ ಪರಿಹಾರ ದೊರೆಯದಿದ್ದಲ್ಲಿ, ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು

ಡೆಪ್ಯುಟಿ ಜನರಲ್ ಮ್ಯಾನೇಜರ್
ಡಿಪಾರ್ಟ್‌ಮೆಂಟ್ ಆಫ್ ನಾನ್-ಬ್ಯಾಂಕಿಂಗ್ ಸುಪರ್ವಿಷನ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,
15, ನೇತಾಜಿ ಸುಭಾಸ್ ರೋಡ್,
ಕಲ್ಕತ್ತಾ - 700001
ಇ-ಮೇಲ್ cms.odtkolkata@rbi.org.in.

ಏರಿಕೆ ಮಾತೃಕೆ (ಎಸ್ಕಲೇಷನ್ ಮ್ಯಾಟ್ರಿಕ್ಸ್)

ಏರಿಕೆ ಮಟ್ಟ	ಏರಿಕೆ	ಕಂಠ	ಇ-ಮೇಲ್ ಐಡಿ
ಪ್ರಥಮ ಹಂತ	ಕಸ್ಟಮರ್ ಸಪೋರ್ಟ್	080-48126351	support@loanfront.in
ದ್ವಿತೀಯ ಹಂತ	ಹೆಡ್ ಆಫ್ ಕಸ್ಟಮರ್ ಸಪೋರ್ಟ್	6366828598	vvpl.compliance@vaibhav-vyapaar.com (or) grievance@loanfront.in
ತೃತೀಯ ಹಂತ	ಹೆಡ್ ಆಫ್ ಆಪರೇಷನ್ಸ್	9513493927	satya@vaibhav-vyapaar.com

ಸಂಗ್ರಹಣೆ / ಹಿಂಪಡೆಯುಗ ನಿಯಮಗಳು

ಈ ಮುಂದೆ ನಮೂದಿಸಲಾಗುವ ಅಂಶಗಳು ಕಂಪೆನಿಯ ಮುಖ್ಯ ಮರುಪಾವತಿ ಸಂಗ್ರಹಣೆಯ ನಿಯಮಗಳಾಗಿವೆ:

1. ಯಾವುದೇ ಮಾಸಿಕ ಕಂತು 30ಕ್ಕಿಂತಲೂ ಹೆಚ್ಚು ದಿನ ವಿಳಂಬವಾದರೆ, ಅಂತಹ ಸಾಲವನ್ನು ಡಿಫಾಲ್ಟ್ ಎಂದು ಪರಿಗಣಿಸಲಾಗುವುದು. 2. ನಿಗದಿತ ಪಾವತಿ ದಿನದ ನಂತರ, ಮಾಸಿಕ ಕಂತನ್ನು ಸ್ವೀಕರಿಸದಿದ್ದಲ್ಲಿ, ನಮ್ಮ ಸಂಗ್ರಹಣಾ ಏಜೆಂಟ್‌ಗಳು ನಿಮಗೆ ನೆನಪಿಸುವ ಸಲುವಾಗಿ ಟೆಲಿಫೋನ್ ಮೂಲಕ ಸಂಪರ್ಕಿಸುವರು. 3. ಮರುಪಾವತಿ ವಿಳಂಬವಾದಲ್ಲಿ, ಗ್ರಾಹಕರು ಟೆಲಿಫೋನ್ ಅಥವಾ ಇ-ಮೇಲ್ ಮೂಲಕ ನಮ್ಮ ಸಂಗ್ರಹಣಾ ಏಜೆಂಟ್‌ಗಳ ಸಂಪರ್ಕಕ್ಕೆ 15 ದಿನಗಳಿಗಿಂತ ಹೆಚ್ಚು ದಿನ ಸಿಗದಿದ್ದಲ್ಲಿ, ನಮ್ಮ ತಂಡವು ನೀವು ಸಾಲದ ಅರ್ಜಿಯಲ್ಲಿ ನೀಡಿರುವ ಸಂಪರ್ಕ ಸಂಖ್ಯೆಯ ಮೂಲಕ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುವ ಹಕ್ಕನ್ನು ಕಾಯ್ದಿಟ್ಟುಕೊಳ್ಳುವರು. 4. ಸಾಲದ ಮಾಸಿಕ ಕಂತಿನ ಪಾವತಿಯು 45 ದಿನಗಳಿಗಿಂತಲೂ ಹೆಚ್ಚು ವಿಳಂಬವಾದಲ್ಲಿ, ಎನ್‌ಬಿಎಫ್‌ಸಿಯು ತಾವು ನೀಡಬೇಕಾಗಿರುವ ಒಟ್ಟು ಬಾಕಿ ಮೊತ್ತವನ್ನು ತಕ್ಷಣ ನೀಡುವಂತೆ ತಿಳಿಸುವ ಲೀಗಲ್ ನೋಟೀಸ್ ಕಳುಹಿಸುವ ಅವಕಾಶವನ್ನು ಕಾಯ್ದಿಟ್ಟುಕೊಳ್ಳುವರು. 5. ಗ್ರಾಹಕರು ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ ಅಥವಾ ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದಿದ್ದಲ್ಲಿ, ಎನ್‌ಬಿಎಫ್‌ಸಿಯು "ಉದ್ದೇಶಪೂರ್ವಕ ಡಿಫಾಲ್ಟ್ ಎಂದು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡುವ ಹಕ್ಕನ್ನು ಕಾಯ್ದಿರಿಸುವರು

ಅತ್ಯಂತ ಮುಖ್ಯವಾದ ನಿಯಮ ಮತ್ತು ಷರತ್ತುಗಳು (ಅಮುನಿಷ)

- ನಾವು ದಿನಾಂಕ ____23-12-21 ಭಾರತೀಯ ಕಾಲಮಾನ 10:30,16 ನಿಮ್ಮ ಸಾಲ ಬೇಕೆಂದು ವಿನಂತಿಸಿರುವ ಅರ್ಜಿ(ಸಾಲದ ಅರ್ಜಿ ನಮೂನೆ)ಯ ಬಗ್ಗೆ ತಿಳಿಸುವುದೇನೆಂದರೆ - ಸಾಲದ ವಿವರಗಳನ್ನು ಈ ಕೆಳಗೆ ನೀಡಿದ್ದೇವೆ.
- ದಪ್ಪ/ದೊಡ್ಡ ಅಕ್ಷರಗಳಲ್ಲಿರುವ ಪದಗಳನ್ನು ಬಳಸಿದ್ದು ಈ ಕೆಳಗೆ ಅವುಗಳ ವ್ಯಾಖ್ಯೆಯನ್ನು ನೀಡಿಲ್ಲವಾದರೂ ಅವುಗಳ ಅರ್ಥಗಳು ಇತರ ವ್ಯವಹಾರ ದಾಖಲೆಯಲ್ಲಿನ ಪದಗಳಿಗಿರುವಂತೆ ಅರ್ಥೈಸತಕ್ಕದ್ದು.
- ಸಾಲಗಾರರು (ಬಾರೋಯರ್) ದೃಢೀಕರಿಸುವ ಮತ್ತು ಒಪ್ಪಿಕೊಳ್ಳುವುದೇನೆಂದರೆ ತಮ್ಮ ಸಾಲಗಾರರ ಖಾತೆಯನ್ನು ಬಸ್ಕರಿಸಿಕೊಂಡು ಲೋನ್‌ಫ್ರಂಟ್ ಮೂಲಕ "ಆನ್‌ಲೈನ್ ಡ್ರಾಡೌನ್ ವಿನಂತಿ"ಯನ್ನು ಪಡೆದಿದ್ದು ಅದರಲ್ಲಿರುವ ಮಾಹಿತಿಗಳಲ್ಲಿ ನಮೂದಿಸಲಾಗಿರುವ ನಿಯಮ ಮತ್ತು ಷರತ್ತುಗಳು ಸಾಲದ ಅರ್ಜಿ ವಿಷಯದಲ್ಲಿ ಅತ್ಯಂತ ಮುಖ್ಯವಾದವು ಎಂದು ಮನಗಂಡಿದ್ದಾರೆ.
- ಅತ್ಯಂತ ಮುಖ್ಯವಾದ ನಿಯಮ ಮತ್ತು ಷರತ್ತುಗಳನ್ನು ಸಾಲದ ಸಾರಾಂಶ(ಗಳು), ಮುಖ್ಯ ವಾಸ್ತವಸಂಗತಿ ಹೇಳಿಕೆ ಮತ್ತು ಪ್ರಮಾಣಿತ ನಿಯಮಗಳೊಂದಿಗೆ ಓದತಕ್ಕದ್ದೆಂದು ಸಾಲಗಾರರು ಅರಿತಿದ್ದು ದೃಢೀಕರಿಸುವರು.
- ಸಾಲದಾರರು (ಲೆಂಡರ್) ಅಪಾಯಾಧಾರಿತ ದರನಿಷ್ಕರ್ಷೆಯನ್ನು ಅಳವಡಿಸಿಕೊಂಡಿದ್ದು, ಅದಕ್ಕಾಗಿ ಅವರು ವಿಶಾಲವಾದ ನಿಯತಾಂಕಗಳಾದ ಗ್ರಾಹಕರ ಆರ್ಥಿಕ ಸ್ಥಿತಿ ಮತ್ತು ಕ್ರೆಡಿಟ್ ಪ್ರೊಫೈಲ್‌ಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿರುವರೆಂಬುದನ್ನು ಸಾಲಗಾರರು (ಬಾರೋಯರ್) ಅರ್ಥಮಾಡಿಕೊಂಡಿರುತ್ತಾರೆ.
- ಸಾಲಗಾರರು ಒಪ್ಪಿಕೊಂಡು ದೃಢೀಕರಿಸುವುದೇನೆಂದರೆ, ಪ್ರತಿ ವ್ಯವಹಾರ ದಾಖಲೆಯ ಪ್ರತಿಯನ್ನು ಪಡೆದಿದ್ದು ಈ ಪತ್ರವು ವ್ಯವಹಾರ ದಾಖಲೆ ಪತ್ರವೆಂಬುದನ್ನು ಅರ್ಥಮಾಡಿಕೊಂಡಿರುವರು.

DECLARATION

ದಿ ವೈಭವ ವ್ಯಾಪಾರ ಪ್ರೈವೇಟ್ ಲಿಮಿಟೆಡ್ (GST - 29AACCV9481D1ZY) (ಪ್ಲಾಟ್ ಫಾರಂ: ಲೋನ್ ಫ್ರಾಂಟ್) ವಿಷಯ: ಡ್ರಾಡೌನ್ ವಿನಂತಿ; ಉಲ್ಲೇಖ: ನಿರೀಕ್ಷೆ ಸಂಖ್ಯೆ 3. ನಾನು ಈ ಮೂಲಕ ರೂ._____ (_____ರೂಪಾಯಿಗಳು ಮಾತ್ರ)ಗಳ ಸಾಲವನ್ನು ಮಂಜೂರುಮಾಡಿ ಕೊಡಬೇಕೆಂದು ವಿನಂತಿಸುತ್ತಿದ್ದೇನೆ ಮತ್ತು ಈ ಡ್ರಾಡೌನ್ ವಿನಂತಿಯು ಬದಲಾಯಿಸಲಾಗುವುದಿಲ್ಲ. ನಾನು ಸಾಲವಿತರಣೆಯನ್ನು ಸ್ವೀಕರಿಸಲು ನಿರಾಕರಿಸುವುದಿಲ್ಲ.

ನಾನು ಈ ಮೂಲಕ ದೃಢೀಕರಿಸುವುದೇನೆಂದರೆ, ನಾನು ವೈಭವ ವ್ಯಾಪಾರ ಪ್ರೈವೇಟ್ ಲಿಮಿಟೆಡ್ (GST - 29AACCV9481D1ZY)

- ✓ (ಪ್ಲಾಟ್ ಫಾರಂ: ಲೋನ್ ಫ್ರಾಂಟ್)ಅನ್ನು ಪ್ರಕ್ರಿಯಾ ಶುಲ್ಕ + ತಾಂತ್ರಿಕತೆ ಶುಲ್ಕ + ಸಾಲದ ಒಡಂಬಡಿಕೆ ಶುಲ್ಕವಾದ ರೂ._____ (_____ರೂಗಳನ್ನು ಮಾತ್ರ) ಮತ್ತು ಅನ್ವಯವಾಗುವ ಜಿಎಸ್‌ಟಿ ಮೊತ್ತ(ಒಟ್ಟು ಶುಲ್ಕದ ಶೇಕಡಾ 18ರಷ್ಟು)ವನ್ನು ಕಡಿತಮಾಡಲು ಅಧಿಕಾರ ನೀಡಿರುತ್ತೇನೆ/ವೆ.
- ✓ ನಾನು ಈ ಮೂಲಕ ವೈಭವ ವ್ಯಾಪಾರ ಪ್ರೈವೇಟ್ ಲಿಮಿಟೆಡ್ (GST - 29AACCV9481D1ZY) (ಪ್ಲಾಟ್ ಫಾರಂ: ಲೋನ್ ಫ್ರಾಂಟ್) ಆಜೀವಪರ್ಯಂತ ನೊಂದಾವಣೆ ಶುಲ್ಕ ಐಎನ್‌ಆರ್ _____ (ಐನೂರು _____ಮಾತ್ರ) ಮತ್ತು ಅನ್ವಯವಾಗುವ ಜಿಎಸ್‌ಟಿ ಮೊತ್ತ(ಒಟ್ಟು ಶುಲ್ಕದ ಶೇಕಡಾ 18ರಷ್ಟು)ವನ್ನು ಕಡಿತಮಾಡಲು ಅಧಿಕಾರ ನೀಡಿರುತ್ತೇನೆ/ವೆ.
- ✓ ನಾನು ಈ ಮೂಲಕ ದೃಢೀಕರಿಸುವುದೇನೆಂದರೆ ನಾನು ರೂ _____ ಮೌಲ್ಯದ ಎನ್‌ಎ ಚೆಕ್‌ನ್ನು ಪ್ಲಾಟ್ ಫಾರಂ ಶುಲ್ಕವಾಗಿ ಕೊಟ್ಟಿದ್ದೇನೆ.

ತಮ್ಮ ವಿಶಾಸಿ

ಮರುಪಾವತಿ ಕಾಲಯಾನ

ಕಂತಿನ ಸಂಖ್ಯೆ	ಬಾಕಿ ಇರುವ ಮೂಲ ಧನ (ಐಎನ್‌ಆರ್)	ಮೂಲ ಧನ (ಐಎನ್‌ಆರ್)	ಬಡ್ಡಿ ಧನ (ಐಎನ್‌ಆರ್)	ಅಂತಿಮ ದಿನ	ಕಂತು
ಮಾಸಿಕ ಕಂತು 1					
ಮಾಸಿಕ ಕಂತು 2					
ಮಾಸಿಕ ಕಂತು 3					
ಮಾಸಿಕ ಕಂತು 4					

ಟಿಪ್ಪಣಿ: ಅಂತಿಮ ದಿನ/ದಿನಾಂಕ, ಬಡ್ಡಿ ಮೊತ್ತ ಮತ್ತು ಪಾವತಿಸಬೇಕಾದ ಹಣವು ಸಾಲ ವಿತರಣಾ ದಿನಾಂಕವನ್ನಾಧರಿಸಿದ ಸಾಲದ ಮೊತ್ತವನ್ನು ಅವಲಂಬಿಸಿರುತ್ತದೆ. ಸಾಲವನ್ನು ವಿತರಿಸಿದ ನಂತರ ಮರುಪಾವತಿ ಕಾಲಮಿತಿಯನ್ನು ನಮೂದಿಸಿರುವ, ಮತ್ತು ಮರುಪಾವತಿ ವಿವರಗಳನ್ನು ಒಳಗೊಂಡ ಅನುಬಂಧವನ್ನು ಗ್ರಾಹಕರಿಗೆ ಕಳುಹಿಸಲಾಗುತ್ತದೆ ಮತ್ತು ಅದು ಮರುಪಾವತಿ ಕಾಲಯಾನವನ್ನು ಹಿನ್ನಡೆಸುತ್ತದೆ ಹಾಗೂ ಅದನ್ನು ಗ್ರಾಹಕರು ಒಪ್ಪತಕ್ಕದ್ದು.

ಡಿಮಾಂಡ್ ಪ್ರಾಮಿಸರಿ ನೋಟ್ (ಬೇಡಿಕೆಯಂತೆ ಪಾವತಿಸುವ ಪ್ರತಿಜ್ಞಾವಿಧಿ ಸೂಚಿ)

ದಿನಾಂಕ:

ಸ್ಥಳ:

ಗ್ರಾಹಕನಾಗಿರುವ ನಾನು ಈ ಮೂಲಕ ಪ್ರಮಾಣಮಾಡಿ ಪ್ರತಿಜ್ಞೆ ಕೈಗೊಳ್ಳುವುದೇನೆಂದರೆ ನಾನು ಸಾಲದಾರರಿಗೆ ಅಥವಾ ಅವರ ಆದೇಶದ ಮೇರೆಗೆ, ಷರತ್ತುರಹಿತವಾಗಿ ಮತ್ತು ಬೇಡಿಕೆ ಮೇರೆಗೆ, ನನ್ನಿಂದ ಸ್ವೀಕರಿಸಲ್ಪಟ್ಟ ಮೌಲ್ಯವನ್ನಾಧರಿಸಿ, ಮೂಲ ಧನವಾದ ಐಎನ್‌ಆರ್ _____ರೂಗಳನ್ನು ಹಿಂದಿರುಗಿಸುತ್ತೇನೆ.

ಮುಂದುವರಿದು, ಈ ಪ್ರಾಮಿಸರಿ ನೋಟಿನಲ್ಲಿ ನಮೂದಾಗಿರುವ ಮೂಲ (ಪ್ರಿನ್ಸಿಪಾಲ್) ಮೊಬಲಗನ್ನು ಪೂರ್ಣವಾಗಿ _____ಮೂಲಕ ಹಿಂದಿರುಗಿಸುತ್ತೇನೆ ಆದಾಗ್ಯೂ ಸಾಲದಾರರು ಅಥವಾ ಅವರ ಆಜ್ಞಾಧಾರಕರು ಹೀಗೆ ಮಾಡಬಹುದು: ಅ) ತಮ್ಮ ಉದ್ದೇಶಿತ ಬೇಡಿಕೆ ಅಂದರೆ ಬಡ್ಡಿ, ದಂಡ, ಶುಲ್ಕ ಮತ್ತು ಅವರು ಕಾಲಕಾಲಕ್ಕೆ ನಿರ್ದಿಷ್ಟಪಡಿಸುವ ಮತ್ತು ಸೂಚಿಸುವ ಇತರ ತೆರಿಗೆಗಳನ್ನು ಪಾವತಿಸುವಂತೆ ಸೂಚನಾಪತ್ರವನ್ನು ಸಾಲಗಾರರಿಗೆ ಕಳುಹಿಸಬಹುದು ಮತ್ತು/ಅಥವಾ ಬ) ನಾನು ನೀಡಿರುವ ಈ ಪ್ರಾಮಿಸರಿ ನೋಟಿನಡಿಯಲ್ಲಿ ಮರುಪಾವತಿಸಬೇಕಾದ ಪ್ರಿನ್ಸಿಪಾಲ್ ಮೊತ್ತವನ್ನು ಕಡಿತಗೊಳಿಸಬಹುದು.

ಘೋಷಣಾ ಸೂಚನೆ

_____, _____ ಅವರ ಮಗ/ಮಗಳು/ಹೆಂಡತಿ/ಗಂಡನಾಗಿರುವ _____ ನಾನು, ವಯಸ್ಸು _____
ವಾಸಿಸುತ್ತಿರುವ _____ ಈ ಮೂಲಕ ಹೇಳಿಕೆ ನೀಡಿ ಘೋಷಿಸುತ್ತಿರುವುದೇನೆಂದರೆ:

ಅ. ಲೋನ್ ಫ್ರಾಂಟ್‌ನಿಂದ ಸಾಲಸೌಲಭ್ಯವನ್ನು ಪಡೆಯಲು ನಿರ್ದಿಷ್ಟಗೊಳಿಸಿರುವ ಸಾಲದ ದಾಖಲೆ ಮತ್ತು ತತ್ಸಂಬಂಧಿತ ಇತರ ಪ್ರಾಸಂಗಿಕ ದಾಖಲೆಗಳನ್ನು ನನಗೆ ತಿಳಿದಿರುವ ಭಾಷೆಯಲ್ಲಿ ಓದಿ ವಿವರಿಸಿ ಹೇಳಲಾಗಿದೆ.

ಬ. ನಾನು ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆ ಮತ್ತು ಅವುಗಳಲ್ಲಿರುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರ ನನ್ನ ಸಹಿಯನ್ನು ಹಾಕಿರುತ್ತೇನೆ.

ಸೂಚನೆ: ಈ ಸಾಲವು ನಿಷೇಧಿತ, ಮುಂದುಡುವ ಅಥವಾ ಪುನರ್ವಿಚಾರಣೆಗೆ ಅಸಿಂಧು ಅಥವಾ ನೀಡಲಾಗುವುದಿಲ್ಲ.

ಸಾಲಗಾರರ ಹೆಸರು ಮತ್ತು ಸಹಿ _____

ಸಾಲದ ಅರ್ಜಿ ಸ್ವೀಕೃತಿ ಪತ್ರ

ದಿನಾಂಕ/ಸಹಿ ಮತ್ತು ಸಾಲದಾರರ ಮುದ್ರೆ (ಸ್ಥಾಂಪ್: ವೈಭವ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್)

ಪ್ರಮಾಣಿತ (ಸಾಲದ)ನಿಯಮಗಳೊಳಗೆ ತಾವು ಕಳುಹಿಸಿರುವ ಸಾಲದ ಅರ್ಜಿಯನ್ನು ಸಾಲದಾರರು ಸ್ವೀಕರಿಸಿರುತ್ತಾರೆ. ನಿಮ್ಮ ಅರ್ಜಿಯ ಸ್ವೀಕೃತಿಯನ್ನು ಐದು (5) ಕೆಲಸದ ದಿನಗಳೊಳಗೆ ತಿಳಿಸುತ್ತೇವೆ. ಇದು ಸಾಲದಾರರು ನೀಡಿರುವ ಅರ್ಜಿ ನಮೂನೆಯಲ್ಲಿ ನಮೂದಾಗಿರುವ ಅಥವಾ ಬೇರೆ ವಿಧದಲ್ಲಿ ತಿಳಿಸಿರುವ ಎಲ್ಲ ಅವಶ್ಯಕವಾದ ದಾಖಲೆಗಳನ್ನು ನಾವು ನಡೆಸುವ ಸಾಲದ ಮೌಲ್ಯಮಾಪನ ಸಂದರ್ಭದಲ್ಲಿ ತಾವು ನಮಗೆ ಒದಗಿಸುವುದನ್ನು ಅವಲಂಬಿಸಿರುತ್ತದೆ.

ಇವರಿಂದ ಸಹಿ ಮಾಡಲ್ಪಟ್ಟಿದೆ: ವೈಭವ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್

ದಿನಾಂಕ/ಸಮಯ _____

ಗುರುತಿಸುವ ದಾಖಲೆಗಳು

ಸೆಲ್ಫಿ

ಪ್ರಾನ್ ಕಾರ್ಡ್

ಆಧಾರ್